



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೦ Volume 150	ಬೆಂಗಳೂರು, ಗುರುವಾರ, ನವೆಂಬರ್ ೨೬, ೨೦೧೫ (ಮಾರ್ಗಶಿರ ೫, ಶಕ ವರ್ಷ ೧೯೩೭) Bengaluru, Thursday, November 26, 2015 (Margashira 5, Shaka Varsha 1937)	ಸಂಚಿಕೆ ೪೭ Issue 47
-------------------------	--	-----------------------

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಆಯುಕ್ತರವರ ಕಛೇರಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು
ಅಧಿಸೂಚನೆ

ಸಂಖ್ಯೆ: ಆಪಸಂ/ಸಿಬ್ಬಂದಿ-4/ವಿವ-66/2014-15, ದಿನಾಂಕ 7-9-2015 ರಂತೆ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಡಿ-ದರ್ಜೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಪಶುವೈದ್ಯಕೀಯ
ಸಹಾಯಕರ ಹುದ್ದೆಗೆ ನೇರ ನೇಮಕಾತಿ ಮಾಡುವ ಕರಡು ಆಯ್ಕೆ ಪಟ್ಟಿ

ಕ್ರ ಸಂ	ಹೆಸರು	ವಿಳಾಸ	ಹುಟ್ಟಿದ ದಿನಾಂಕ	ಪ್ರವರ್ಗ	ಶೇಕಡಾವಾರು
1	2	3	4	5	7
1.	ವರೇಶಕುಮಾರ ಪಾಟೀಲ ಉರ್ಫ್ ಮಾಲಿಗೌಡರ,	ವರೇಶಕುಮಾರ ಪಾಟೀಲ ಉರ್ಫ್ ಮಾಲಿಗೌಡರ, ಪಚಿ. ಕಮತಗಿ, ಹುನಗುಂದ ತಾ: ಬಾಗಲಕೋಟೆ ಜಿಲ್ಲೆ	20.4.1984	ಸಾಮಾನ್ಯ	94.16
2	ಸುವರ್ಣ ತೇಲಿ (ಎಸ್.ಐ.ಸೊನ್ನದ)	ಸುವರ್ಣ ತೇಲಿ (ಎಸ್.ಐ.ಸೊನ್ನದ) ಪಚಿ.ತೊದಲಬಾಗಿ, ಜಮಖಂಡಿ ತಾ: ಬಾಗಲಕೋಟೆ ಜಿಲ್ಲೆ	6.1.1971	ಮಹಿಳೆ ಸಾಮಾನ್ಯ	89.66
3	ಬಂದೇನವಾಜ ಇಮಾಮಹುಸೇನ ಮುಲ್ಲಾ,	ಬಂದೇನವಾಜ ಇಮಾಮಹುಸೇನ ಮುಲ್ಲಾ, ಉನಿ.ಕಛೇರಿ, ಬಾಗಲಕೋಟೆ	22.7.1975	ಸಾಮಾನ್ಯ ಮುಸ್ಲಿಂ	88.58
4	ಉಮೇಶ್ ಬಾದಾಮಿ,	ಉಮೇಶ್ ಬಾದಾಮಿ, ಪಚಿ. ಬೂಹಳ್ಳಿಕಟ್ಟೆ, ಹುಬ್ಬಳ್ಳಿ ತಾ: ಧಾರವಾಡ	10.1.1983	ಸಾಮಾನ್ಯ ಲಿಂಗಾಯಿತ	88.33
5	ಶಿವಲಿಂಗ ನಾಗಪ್ಪ ಮಾದರ	ಶಿವಲಿಂಗ ನಾಗಪ್ಪ ಮಾದರ ಪಚಿ.ಕೋಣ್ಣೂರು, ಗೋಕಾಕ್ ತಾ: ಬೆಳಗಾವಿ	9.2.1984	ಪ.ಜಾ. ಗ್ರಾ. ಅಭ್ಯರ್ಥಿ ಕ.ಮಾ	87.83
6	ಭರಮರೆಡ್ಡಿ ಬಾಳಪ್ಪ ಸನದಿ,	ಭರಮರೆಡ್ಡಿ ಬಾಳಪ್ಪ ಸನದಿ, ಪಚಿ.ಹಿರೇಶಲ್ಲಿಕೇರಿ, ಬಾಗಲಕೋಟೆ ಜಿಲ್ಲೆ	3.7.1977	ಪ.ಜಾ. ಮೇದರ	87.58
7	ನಾಗರಾಜ ದ್ಯಾಮಣ್ಣ ಬನ್ನರ	ನಾಗರಾಜ ದ್ಯಾಮಣ್ಣ ಬನ್ನರ ಪಚಿ.ಗಳಗಿ, ಹುಲಿಕೊಪ್ಪ, ಕಲಘಟಗಿ ತಾ: ಧಾರವಾಡ ಜಿಲ್ಲೆ	15.2.1984	ಸಾಮಾನ್ಯ ಲಿಂಗಾಯಿತ	87.5

8	ನಾರಾಯಣ ಸನ್ನಪ್ಪ ಗೊಂದಳಿ,	ನಾರಾಯಣ ಸನ್ನಪ್ಪ ಗೊಂದಳಿ, ಕೃಗಕೇ.ಮುತ್ತಗಿ, ಕಲಫಟಕಿ ತಾ: ಧಾರವಾಡ	22.7.1981	ಪ್ರವರ್ಗ-1	85.16
9	ಕಿರಣ ಬಸಪ್ಪ ಸುಳ್ಳದ	ಕಿರಣ ಬಸಪ್ಪ ಸುಳ್ಳದ ಕೃತ.ಗ.ಕೇಂ.ಜಿ.ಬಸವನ ಕೊಪ್ಪ ಧಾರವಾಡ ತಾ/ಜಿಲ್ಲೆ	30.7.1985	ಸಾಮಾನ್ಯ ಲಿಂಗಾಯಿತ	84.83
10	ಗುರಪ್ಪ ಬಸಪ್ಪ ಸಿದಗೊಂಡ	ಗುರಪ್ಪ ಬಸಪ್ಪ ಸಿದಗೊಂಡ ಪಚಿ.ಹಲಗಲಿ, ಮುಧೋಳ ತಾ: ಬಾಗಲಕೋಟೆ ಜಿಲ್ಲೆ	25.7.1977	ಸಾಮಾನ್ಯ ಲಿಂಗಾಯಿತ ಗ್ರಾ. ಅಭ್ಯರ್ಥಿ	84.33
11	ಮುಬಾರಕ್ ನದಾಫ್	ಮುಬಾರಕ್ ನದಾಫ್ ಪಚಿ. ಸಸಾಲಟ್ಟಿ, ಜಮಖಂಡಿ ತಾ: ಬಾಗಲಕೋಟೆ ಜಿಲ್ಲೆ	6.1.1983	ಮುಸ್ಲಿಂ-ಪ್ರವರ್ಗ-1.	84
12	ಮಲ್ಲಿಕಾರ್ಜುನ ಮಲಗೌಡ ಪಾಟೀಲ್	ಮಲ್ಲಿಕಾರ್ಜುನ ಮಲಗೌಡ ಪಾಟೀಲ್ ಪಚಿ.ಖನಗಾವ ಗೋಕಾಕ್ ತಾ:	13.1.1985	ಪ್ರವರ್ಗ-3ಬಿ	83.66
13	ಮೆಹಬೂಬಿ ಗೌಸಮಿಯಾ ಮುಲ್ಲಾ,	ಮೆಹಬೂಬಿ ಗೌಸಮಿಯಾ ಮುಲ್ಲಾ, ಪ.ಆ. ನವಲಗುಂದ, ಧಾರವಾಡ ಜಿಲ್ಲೆ	23.1.1958	ಸಾಮಾನ್ಯ ಮುಸ್ಲಿಂ	83.58
14	ಬಿ.ಎಂ. ಮಾಚೇನಹಳ್ಳಿ,	ಬಿ.ಎಂ. ಮಾಚೇನಹಳ್ಳಿ, ಪಚಿ.ಬಾಗೇವಾಡಿ, ಮುಂಡರಗಿ ತಾ: ಗದಗ ಜಿ	9.8.1966	ಮುಸ್ಲಿಂ-2ಬಿ-ಗ್ರಾ, ಅಭ್ಯರ್ಥಿ	83
15	ಅಶೋಕ ಚನ್ನಪ್ಪ ಅರುಟಗಿ,	ಅಶೋಕ ಚನ್ನಪ್ಪ ಅರುಟಗಿ, ಪ.ಚಿ. ತಿಮ್ಮಡ, ಜಮಖಂಡಿ ತಾ ಬಾಗಲಕೋಟೆ	22.7.1980	ಸಾಮಾನ್ಯ ಲಿಂಗಾಯಿತ ಗ್ರಾ.ಅ	82.66
16	ಮಂಜುನಾಥ ನೇಕಾರ,	ಮಂಜುನಾಥ ನೇಕಾರ, ಜಾ.ಸಂ.ತ.ಕೇಂ. ಧಾರವಾಡ	10.1.1984	ಪ್ರವರ್ಗ-2ಎ- ನೇಕಾರ	82.5
17	ರಾಜು ಜೈಸಿಂಗ ಕಟ್ಟಿಮನಿ	ರಾಜು ಜೈಸಿಂಗ ಕಟ್ಟಿಮನಿ ಪಚಿ.ಗೋಪನಕೊಪ್ಪ, ಹುಬ್ಬಳ್ಳಿ ತಾ: ಧಾರವಾಡ	15.7.1975	ಪ್ರವರ್ಗ-1	82.25
18	ರವಿ ಹೊಲಿಕಟ್ಟಿ	ರವಿ ಹೊಲಿಕಟ್ಟಿ ಪಚಿ. ಹೊಸೂರ, ಹುಕ್ಕೇರಿ ತಾ: ಬೆಳಗಾವಿ ಜಿಲ್ಲೆ	15.7.1975	ಸಾಮಾನ್ಯ ಲಿಂಗಾಯಿತ	81.75
19	ಮಂಜುಳ ಬಿ.	ಮಂಜುಳ ಬಿ. ಪ.ಆ.ಶಿಕಾರಿಪುರ, ಶಿವಮೊಗ್ಗ ಜಿಲ್ಲೆ	6.9.1984	ಮಹಿಳೆ- ಲಿಂಗಾಯಿತ	80.66
20	ನಾಗೇಶ ಹನುಮಂತಪ್ಪ ಹುಲಕೋಟೆ	ನಾಗೇಶ ಹನುಮಂತಪ್ಪ ಹುಲಕೋಟೆ ಪ.ಆ.ಗದಗ	6.1.1973	ಪರಿಶಿಷ್ಟ ಜಾತಿ	79.5
21	ಡಿ.ಎ.ಜಮೇದಾರ್	ಡಿ.ಎ.ಜಮೇದಾರ್ ಪಚಿ.ತಿಮ್ಮಾಪುರ, ಮುಧೋಳ ತಾ: ಬಾಗಲಕೋಟೆ ಜಿಲ್ಲೆ	6.4.1980	ಸಾಮಾನ್ಯ ಮುಸ್ಲಿಂ	79.5
22	ಹೆಚ್.ಎನ್. ಗಿರಿಪ್ರಸಾದ್ ಗೌಡ	ಹೆಚ್.ಎನ್. ಗಿರಿಪ್ರಸಾದ್ ಗೌಡ ಪ.ಚಿ.ಮಾವನೂರು, ಹೊಳೆನರಸೀಪುರ ತಾ: ಹಾಸನ ಜಿ	22.6.1981	ಪ್ರವರ್ಗ-3ಎ	79.45
23	ಜೋನಿ ಎ. ಬ್ರಿಟ್ಟೋ	ಜೋನಿ ಎ. ಬ್ರಿಟ್ಟೋ ಪ.ಶ.ಭಟ್ಟಳ, ಉಕ ಜಿಲ್ಲೆ	20.7.1978	ಪ್ರವರ್ಗ-3ಬಿ- ಕ್ರಿಶ್ಚಿಯನ್	79.41
24	ಪ್ರಥಮೇಶ ಜಯಪಾಲ ಕಬಾಡಗಿ,	ಪ್ರಥಮೇಶ ಜಯಪಾಲ ಕಬಾಡಗಿ, ಪಚಿ. ಕಾಗವಾಡ, ಅಥಣಿ ತಾ: ಬೆಳಗಾವಿ ಜಿಲ್ಲೆ	25.7.1986	ಸಾಮಾನ್ಯ-ಜೈನ	79.25
25	ನಾಗೇಶ್ ಕೆ.	ನಾಗೇಶ್ ಕೆ. ಪಚಿ.ಪುರದಾಳು, ಶಿವಮೊಗ್ಗ ಜಿಲ್ಲೆ	15.7.1982	ಸಾಮಾನ್ಯ	79.2
26	ಜಿ ಮೋಸಿನ್	ಜಿ ಮೋಸಿನ್ ಪ.ಆ. ತಾವರೆಕೆರೆ ಶಿರಾ ತಾ: ತುಮಕೂರು ಜಿಲ್ಲೆ	20.10.1976	ಸಾಮಾನ್ಯ ಮುಸ್ಲಿಂ ಕನ್ನಡ ಮಾ ಗ್ರಾ.ಅ	78.83

27	ಯಶೋದ ಎಲ್.	ಯಶೋದ ಎಲ್. ಪ.ಆ.ಎಪಿಎಂಸಿ.ಯಾರ್ಡ್ ಶಿವಮೊಗ್ಗ	17.8.1983	ಮಹಿಳೆ ಸಾಮಾನ್ಯ ಒಕ್ಕಲಿಗ	78.79
28	ಸವಿತಾ ಬಸಗೌಡ ಪಾಟೀಲ	ಸವಿತಾ ಬಸಗೌಡ ಪಾಟೀಲ ಪ.ಜಿ. ಯಮಕನಮರಡಿ, ಹುಕ್ಕೇರಿ ತಾ: ಬೆಳಗಾವಿ ಜಿಲ್ಲೆ	6.1.1978	ಮಹಿಳೆ ಸಾಮಾನ್ಯ	78.58
29	ನರೇಂದ್ರ ಟಿಸಿ.	ನರೇಂದ್ರ ಟಿಸಿ. ತೀವ್ರತಳಿ ಅಭಿವೃದ್ಧಿ ಉಪ ಕೇಂದ್ರ, ತೋಳಹುಣಸೆ, ದಾವಣಗೆರೆ ತಾ:	21.6.1977	ಪ್ರವರ್ಗ-3ಬಿ ಲಿಂಗಾಯಿತ	77.41
30	ಹುಲಗುರ ಸುರೇಶ ಶಿವಪ್ಪ	ಹುಲಗುರ ಸುರೇಶ ಶಿವಪ್ಪ ಪ.ಜಿ. ಜಾವೂರ, ನವಲಗುಂದ ತಾ ಧಾರವಾಡ ಜಿಲ್ಲೆ	24.1.1960	ಪ್ರವರ್ಗ-1	77.33
31	ಸುನೀತ್ ಕುಮಾರ್	ಸುನೀತ್ ಕುಮಾರ್ ಪಜಿ. ಸೂಲಿಬೆಲೆ, ಹೊಸಕೋಟೆ ತಾ: ಬೆಂಗಳೂರು ಗ್ರಾಂ	6.4.1984	ಪ.ಜಾ.ಗ್ರಾ.ಅ ಕನ್ನಡ ಮಾ.	77
32	ಪ್ರೇಮಕುಮಾರ ಬಸವಣ್ಣಪ್ಪ ಕ್ಯಾತನ್ನವರ,	ಪ್ರೇಮಕುಮಾರ ಬಸವಣ್ಣಪ್ಪ ಕ್ಯಾತನ್ನವರ, ಪ್ರಾಪಚಿಕೆ. ಕರೀಕಟ್ಟೆ, ಸವದತ್ತಿ ತಾ:ಬೆಳಗಾವಿಜಿಲ್ಲೆ	20.7.1980	ಪರಿಶಿಷ್ಟಜಾತಿ	77
33	ಓ. ಬೋರಯ್ಯ	ಓ. ಬೋರಯ್ಯ ಪಜಿ.ಎನ್.ಜಿ.ಹಳ್ಳಿ, ಹೊಳಲ್ಕೆರೆ ತಾ: ಚಿತ್ರದುರ್ಗ ಜಿಲ್ಲೆ	31.7.1978	ಪ.ಪಂ. ಕ.ಮಾ, ಗ್ರಾ.ಅ	76.5
34	ಜಾಯೀದ ಹುಸೇನ ಹಾಜೀಸಾಬ ಬಾಗವಾನ,	ಜಾಯೀದ ಹುಸೇನ ಹಾಜೀಸಾಬ ಬಾಗವಾನ, ಪ.ಆ. ತಿಕೋಟಿ, ವಿಜಾಪುರ ಜಿಲ್ಲೆ	6.1.1982	ಮುಸ್ಲಿಂ-ಪ್ರವರ್ಗ-2ಬಿ	76.5
35	ಶೇಖರಯ್ಯ ಚನ್ನಬಸಯ್ಯ ವಸ್ತ್ರದ	ಶೇಖರಯ್ಯ ಚನ್ನಬಸಯ್ಯ ವಸ್ತ್ರದ ಪಜಿ. ಸಸಾಲಟ್ಟಿ, ಜಮಖಂಡಿ ತಾ: ಬಾಗಲಕೋಟೆ	24.7.1986	ಸಾಮಾನ್ಯ ಲಿಂಗಾಯಿತ, ಗ್ರಾ.ಅ ಕ.ಮಾ.	76.33
36	ಮಹೇಶ ಪಾಟೀಲ ಅಶೋಕ	ಮಹೇಶ ಪಾಟೀಲ ಅಶೋಕ ಪ.ಆ. ನಿಪ್ಪಾಣಿ, ಚಿಕ್ಕೋಡಿ ತಾ: ಬೆಳಗಾವಿ ಜಿಲ್ಲೆ	6.3.1987	ಸಾಮಾನ್ಯ	76.33
37	ರವಿರುದ್ರಪ್ಪ ಹಟ್ಟಿಹೋಳಿ	ರವಿರುದ್ರಪ್ಪ ಹಟ್ಟಿಹೋಳಿ ಪಜಿ.ಯರಗಟ್ಟಿ ಸೌದತ್ತಿ ತಾ: ಬೆಳಗಾವಿ ಜಿಲ್ಲೆ	31.7.1981	ಪರಿಶಿಷ್ಟಜಾತಿ	76.2
38	ಜಯಪ್ರಕಾಶ್ ಡಿ.	ಜಯಪ್ರಕಾಶ್ ಡಿ. ಪಜಿ.ಶಿಂಗಿಹಳ್ಳಿ ಪೋಸ್ಟ್ ಹರಪನಹಳ್ಳಿ ತಾ: ದಾವಣಗೆರೆ ಜಿಲ್ಲೆ	7.1.1980	ಕುರುಬ-2ಎ-ಗ್ರಾ.ಅ ಕ.ಮಾದೈಮ	76.08
39	ಸಿ.ಎಂ. ಸುಮಲತ,	ಸಿ.ಎಂ. ಸುಮಲತ, ಪ.ಆ.ಚಿಕ್ಕನಾಯ್ಕನಹಳ್ಳಿ, ತುಮಕೂರು ಜಿಲ್ಲೆ	29.9.1979	ಮಹಿಳೆ,ಸಾಮಾನ್ಯ ಕುರುಬ	76
40	ಮಲಪ್ರಬ ಮಾನಗಾಂವ	ಮಲಪ್ರಬ ಮಾನಗಾಂವ ಪಜಿ. ಪಾಶ್ವಪೂರ, ಹುಕ್ಕೇರಿ ತಾ: ಬೆಳಗಾವಿ	22.7.1970	ಮಹಿಳೆ- ಲಿಂಗಾಯಿತ,3ಬಿ, ಗ್ರಾ.ಅ ಕ.ಮಾ.	75.75
41	ಸುಲೇಮಾನಬಾಷಾ ಮಹಮ್ಮದ್ ಅಲಿ ಮುಲ್ಲಾ	ಸುಲೇಮಾನಬಾಷಾ ಮಹಮ್ಮದ್ ಅಲಿ ಮುಲ್ಲಾ ಪಜಿ.ಕಡೋಲಿ, ಬೆಳಗಾವಿ ಜಿಲ್ಲೆ	31.7.1986	ಸಾಮಾನ್ಯ ಮುಸ್ಲಿಂ ಪ್ರವರ್ಗ-ಬಿ	75.66
42	ಚೇತನ ಕ್ರಿಷ್ಣಾಜಿ ಕುಲಕರ್ಣಿ,	ಚೇತನ ಕ್ರಿಷ್ಣಾಜಿ ಕುಲಕರ್ಣಿ, ಕೃ.ಗ.ಕೇ.ಹಿರೇಲುಳ್ಳಿಗೇರಿ ಸವದತ್ತಿ ತಾ: ಬೆಳಗಾವಿ	6.2.1971	ಮಹಿಳೆ ಸಾಮಾನ್ಯ ಕ.ಮಾ.	75.58

43	ನಾಗರಾಜ ಟಿ.	ನಾಗರಾಜ ಟಿ. ಪ.ಆ.ಹಿರಿಯೂರು ಚಿತ್ರದುರ್ಗ ಜಿ	7.10.1976	ಪ್ರವರ್ಗ-2ಎ- ಕ.ಮಾ.ಗ್ರಾ.ಅ	75.33
44	ರಮೇಶ್ ಮನೋಹರ ಕಣ್ಣೂರ,	ರಮೇಶ್ ಮನೋಹರ ಕಣ್ಣೂರ, ಪ್ರಾಪಚಿಕೆ.ಕನ್ನಾಳ, ವಿಜಾಪುರ	24.8.1984	ಸಾಮಾನ್ಯ	75.33
45	ದೊಡ್ಡಮನಿ ಕೃಷ್ಣಮೂರ್ತಿ	ದೊಡ್ಡಮನಿ ಕೃಷ್ಣಮೂರ್ತಿ ಪಚಿ. ಗೋಪನಕೊಪ್ಪ, ಹುಬ್ಬಳ್ಳಿ ತಾ: ಧಾರವಾಡ ಜಿಲ್ಲೆ	6.1.1961	ಸಾಮಾನ್ಯ	75
46	ಸುಷ್ಮಾ ಪಿ.	ಸುಷ್ಮಾ ಪಿ. ಜಂಟಿ ನಿರ್ದೇಶಕರ ಕಛೇರಿ, ರೋಗ ಅಧ್ಯಯನ, ಹೆಬ್ಬಾಳ, ಬೆಂಗಳೂರು	29.6.1986	ಮಹಿಳೆ ಸಾಮಾನ್ಯ- ಕ್ರಿಶ್ಚಿಯನ್	75
47	ರಾಜು ಬಿ.ಕೆ.	ರಾಜು ಬಿ.ಕೆ. ಪ್ರಾಪಚಿಕೆ.ಕೊಜಗನೂರ, ವಿಜಾಪುರಜಿಲ್ಲೆ	20.4.1978	ಪ್ರವರ್ಗ-3ಬಿ-ಕ.ಮಾ	74.33
48	ಬಿ.ಕೆ. ಅಶೋಕ	ಬಿ.ಕೆ. ಅಶೋಕ ಆಯುಕ್ತರ ಕಛೇರಿ ಬೆಂಗಳೂರು	8.3.1980	ಸಾಮಾನ್ಯ	74.33
49	ಪ್ರಕಾಶ್ ಕಲ್ಲುಟಕರ	ಪ್ರಕಾಶ್ ಕಲ್ಲುಟಕರ ಉ.ನಿ.ಕಛೇರಿ, ಕಾರವಾರ ಉಕ ಜಿಲ್ಲೆ	8.8.1978	ಸಾಮಾನ್ಯ ಪ್ರವರ್ಗ- 2ಎ	74.25
50	ಬಿ. ರುದ್ರಮುನಿ	ಬಿ. ರುದ್ರಮುನಿ ಪಚಿ.ಮಲ್ಲಾಡಿಹಳ್ಳಿ ಹೊಗಳಗೆರೆ ತಾ: ಚಿತ್ರದುರ್ಗ ಜಿಲ್ಲೆ	6.12.1969	ಪ.ಜಾತಿ.ಗ್ರಾ.ಅ ಕ.ಮಾ.	74.08
51	ಗುಡದೂರ ಸಿದ್ದಪ್ಪ	ಗುಡದೂರ ಸಿದ್ದಪ್ಪ, ಪಚಿ. ವನವಳ್ಳಿ, ಸವದತ್ತಿ ತಾ: ಬೆಳಗಾವಿ ಜಿಲ್ಲೆ	6.11.1979	ಮಹಿಳೆ- ಕುರುಬ- 2ಎ.ಗ್ರಾ.ಅ ಕ.ಮಾ	74
52	ಈರಪ್ಪ ಗೌಡಪ್ಪ ಹಲಗಿಗೌಡರ	ಈರಪ್ಪ ಗೌಡಪ್ಪ ಹಲಗಿಗೌಡರ ಪಚಿ.ಸೈದಾಪೂರ, ಮುಧೋಳ್ ತಾ: ಬಾಗಲಕೋಟೆ ಜಿಲ್ಲೆ	6.1.1979	ಸಾಮಾನ್ಯ- ಲಿಂಗಾಯಿತ	73.75
53	ಹಬೀಬ್ ಉರ್ ರೆಹಮಾನ್	ಹಬೀಬ್ ಉರ್ ರೆಹಮಾನ್ ದೊಡ್ಡರೋಗ ನಿವಾರಣಾ ಜಾಗೃತ ಘಟಕ,ಕೋಲಾರ	15.2.1980	ಸಾಮಾನ್ಯ-ಮುಸ್ಲಿಂ	73.66
54	ಮಹ್ಮದ್ ರಫೀಕ ಹಾಸೀಮಸಾಬ ನದಾಫ	ಮಹ್ಮದ್ ರಫೀಕ ಹಾಸೀಮಸಾಬ ನದಾಫ ಪ್ರಾಪಚಿಕೆ. ಕೋಣ್ಣೂರ, ಜಮಖಂಡಿ ತಾ: ಬಾಗಲಕೋಟೆ ಜಿಲ್ಲೆ	12.10.1984	ಸಾಮಾನ್ಯ-ಮುಸ್ಲಿಂ	73.66
55	ಸಿ.ಟಿ. ಮಧು	ಸಿ.ಟಿ. ಮಧು ಪ.ಚಿ.ಹಾನುಬಾಳು, ಸಕಲೇಶಪುರ ತಾ: ಹಾಸನ ಜಿಲ್ಲೆ	15.8.1986	ಪರಿಶಿಷ್ಟಜಾತಿ	73.66
56	ರವಿಕುಮಾರ ಎಲ್.ಎನ್	ರವಿಕುಮಾರ ಎಲ್.ಎನ್ ಪಚಿ.ವೈ.ಎನ್.ಹೋಸಕೋಟೆ, ಪಾವಗಡ ತಾ: ತುಮಕೂರು ಜಿಲ್ಲೆ	3.11.1978	ಪ್ರವರ್ಗ-2ಎ- ದೇವಾಂಗ	73.5
57	ರಮೇಶ ಗುರಪ್ಪ ನರಳಿ	ರಮೇಶ ಗುರಪ್ಪ ನರಳಿ ಪಚಿ. ಚಡಚಣ, ಇಂಡಿ ತಾ: ವಿಜಾಪುರ	3.2.1977	ಪ್ರವರ್ಗ-1, ಗ್ರಾ. ಅ, ಕ.ಮಾಧ್ಯಮ	73.33
58	ಗುರುದಾಸ ನಾಗೇಕರ	ಗುರುದಾಸ ನಾಗೇಕರ ಪಚಿ. ಕಲಭಾಗ ಕುಮಟ ತಾ: ಉಕ ಜಿಲ್ಲೆ	20.7.1982	ಪ್ರವರ್ಗ-1	73.33
59	ಇಮಾಮ ಹುಸೇನಿ ಫಕ್ರುಸಾಬ ಸವದತ್ತಿ	ಇಮಾಮ ಹುಸೇನಿ ಫಕ್ರುಸಾಬ ಸವದತ್ತಿ ಪಚಿ. ಗರ್ಲಗುಂಜಿ, ಖಾನಾಪುರ ತಾ: ಬೆಳಗಾವಿ	3.1.1976	ಸಾಮಾನ್ಯ- ಗ್ರಾ.ಅಭ್ಯರ್ಥಿ.	73.25

60	ನಂದಪ್ಪ ರಾಮಪ್ಪ ಬಾಗೇವಾಡಿ	ನಂದಪ್ಪ ರಾಮಪ್ಪ ಬಾಗೇವಾಡಿ ಪ್ರಾಪಚಿಕೆ.ಕಂಕನವಾಡಿ, ಜಮಖಂಡಿ ತಾ: ಬಾಗಲಕೋಟೆ ಜಿಲ್ಲೆ	20.12.1960	ಸಾಮಾನ್ಯ- ಲಿಂಗಾಯಿತ	73.16
61	ಸಂಜೀವ ವಾಲ್ಮೀಕಿ ಕೋಳಿ	ಸಂಜೀವ ವಾಲ್ಮೀಕಿ ಕೋಳಿ ಪಚಿ.ಯಡೂರ, ಚಿಕ್ಕೋಡಿ ತಾ: ಬೆಳಗಾವಿ ಜಿಲ್ಲೆ	27.7.1975	ಪ್ರವರ್ಗ-1, ಗ್ರಾಮೀಣ ಅಭ್ಯರ್ಥಿ, ಕ.ಮಾಧ್ಯಮ	73.16
62	ಆರ್.ಕೆ. ಮಹೇಶ್	ಆರ್.ಕೆ. ಮಹೇಶ್ ಪೈ, ಪ.ಚಿ. ಗುತ್ತಿಜೇಡಹಳ್ಳಿ ತೀರ್ಥಹಳ್ಳಿ ತಾ: ಶಿವಮೊಗ್ಗ ಜಿಲ್ಲೆ	15.2.1983	ಸಾಮಾನ್ಯ	73.08
63	ಬಿ.ವಿ.ಸೋಮಶೇಖರಪ್ಪ	ಬಿ.ವಿ.ಸೋಮಶೇಖರಪ್ಪ ಪಚಿ.ಗೊಪ್ಪೇನಹಳ್ಳಿ, ಚನ್ನಗಿರಿ ತಾ: ದಾವಣಗೆರೆ ಜಿಲ್ಲೆ	20.7.1974	ಪ್ರವರ್ಗ-2ಎ-ಕುರುಬ	72.91
64	ಬಿ.ವಿ.ಸೋಮಶೇಖರಪ್ಪ	ಯಮುನಪ್ಪ ಶ್ರೀಮಂತ ಹುಲ್ಲೋಳಿ, ಪಚಿ.ಶಿಂಡಿಕುರಬೇರ, ಗೋಕಾಕ್ ತಾ: ಬೆಳಗಾವಿ	15.10.1976	ಸಾಮಾನ್ಯ-ಪ್ರವರ್ಗ- 3ಬಿ.ಕ.ಮಾ. ಗ್ರಾ.ಅ	72.91
65	ಹೇಮಾವತಿ,	ಹೇಮಾವತಿ, ಪ.ಆ.ಸಾಗರ, ಶಿವಮೊಗ್ಗ ಜಿಲ್ಲೆ	4.1.1982	ಮಹಿಳೆ-ಸಾಮಾನ್ಯ	72.87
66	ರವೀಂದ್ರ ತಿಪ್ಪಣ ಹೊಸಗೌಡರ	ರವೀಂದ್ರ ತಿಪ್ಪಣ ಹೊಸಗೌಡರ ಪಚಿ.ಆಚನೂರು, ಬಾಗಲಕೋಟೆ ತಾ	1.6.1974	ಸಾಮಾನ್ಯ-ಕುರುಬ	72.83
67	ಬಿ.ಎನ್.ರಾಜಲಕ್ಷ್ಮೀ	ಬಿ.ಎನ್.ರಾಜಲಕ್ಷ್ಮೀ ಪಚಿ.ಅಲಕಾಪುರ, ಗೌರಿಬಿದನೂರು ತಾ: ಚಿಕ್ಕಬಳ್ಳಾಪುರ ಜಿಲ್ಲೆ	20.7.1974	ಮಹಿಳೆ-ಸಾಮಾನ್ಯ	72.66
68	ರಾಜೇಸಾಬ ದೇಸಾಯಿ	ರಾಜೇಸಾಬ ದೇಸಾಯಿ ಪಚಿ.ಪಾಶ್ವಾಪುರ, ಹುಕ್ಕೇರಿ ತಾ: ಬೆಳಗಾವಿ ಜಿಲ್ಲೆ	1.1.1979	ಮುಸ್ಲಿಂ-2ಬಿ	72.66
69	ಮಲ್ಲಿಕಾರ್ಜುನ ಲಕ್ಷ್ಮಣ ತಲ್ಲೂರ,	ಮಲ್ಲಿಕಾರ್ಜುನ ಲಕ್ಷ್ಮಣ ತಲ್ಲೂರ, ಪಚಿ. ದಡ್ಡಿ, ಹುಕ್ಕೇರಿ ತಾ: ಬೆಳಗಾವಿ ಜಿಲ್ಲೆ	7.7.1981	ಸಾಮಾನ್ಯ- ಮರಾಠ	72.66
70	ತುಕಾರಾಮ ಸಂಗಪ್ಪ ವಾಲೀಕಾರ	ತುಕಾರಾಮ ಸಂಗಪ್ಪ ವಾಲೀಕಾರ ಪಚಿ.ಬ್ಯಾಡಗಿ, ಬಿಳಗಿ ತಾ ಬಾಗಲಕೋಟೆ ಜಿಲ್ಲೆ	8.1.1983	ಸಾಮಾನ್ಯ- ಗ್ರಾ. ಅಭ್ಯರ್ಥಿ	72.58
71	ರವೀಂದ್ರನಾಥ ಪಿ	ರವೀಂದ್ರನಾಥ ಪಿ ಪಚಿ. ಚೇಮಂಗಲ, ಶಿಡ್ಲಘಟ್ಟ ತಾ: ಚಿಕ್ಕಬಳ್ಳಾಪುರ ಜಿಲ್ಲೆ	5.3.1972	ಪ.ಜಾತಿ.ಬೋವಿ	72.5
72	ನಜೀರ್ ಅಹಮದ್ ಇಬ್ರಾಹಿಮ್	ನಜೀರ್ ಅಹಮದ್ ಇಬ್ರಾಹಿಮ್ ಜಮೇದಾರ್, ಪಚಿ.ಯಳ್ಳೂರ, ಬೆಳಗಾವಿ	13.7.1972	ಮುಸ್ಲಿಂ-2ಬಿ	71.91
73	ವಿಶ್ವನಾಥ ಕೇಲು ನಾಯ್ಕ	ವಿಶ್ವನಾಥ ಕೇಲು ನಾಯ್ಕ ಪ.ಅ. ಕುಮಟ, ಉಕ ಜಿಲ್ಲೆ	6.1.1960	ಪ್ರವರ್ಗ-2ಎ.	71.83
74	ಗೋವಿಂದನಾಯ್ಕ ಎನ್	ಗೋವಿಂದನಾಯ್ಕ ಎನ್ ಪಚಿ. ಅರಸೀಕೆರೆ, ಪಾವಗಡ ತಾ: ತುಮಕೂರು ಜಿಲ್ಲೆ	3.3.1984	ಪ.ಜಾ.ಲಂಬಾಣಿ. ಗ್ರಾ.ಅ	71.83
75	ನಾಗರಾಜ ನಾಯಕ್	ನಾಗರಾಜ ನಾಯಕ್ ಪ.ಆ. ಕಾರವಾರ	18.3.1983	ಪ್ರವರ್ಗ-2ಎ	71.75
76	ಶೇಕ್ ಮಹಮ್ಮದ್ ಮುಸ್ತಾಪ	ಶೇಕ್ ಮಹಮ್ಮದ್ ಮುಸ್ತಾಪ ಪಚಿ.ಭೀಮಸಮುದ್ರ, ಚಿತ್ರದುರ್ಗ ತಾ/ಕೊ	13.7.1981	ಪ್ರವರ್ಗ-2ಬಿ	71.66
77	ಭೀಮಪ್ಪ ಯಲ್ಲಪ್ಪ ಕರಿಗಾರ,	ಭೀಮಪ್ಪ ಯಲ್ಲಪ್ಪ ಕರಿಗಾರ, ಪ.ಆ.ಸವದತ್ತಿ, ಬೆಳಗಾವಿ ಜಿಲ್ಲೆ	22.4.1958	ಸಾಮಾನ್ಯ-ಕುರುಬ	71.58
78	ಚಂದ್ರಪ್ಪ ಮಾರುತಿ ತಾರಿಹಾಳ,	ಚಂದ್ರಪ್ಪ ಮಾರುತಿ ತಾರಿಹಾಳ, ಪಚಿ.ಅನಗೋಳ, ಬೆಳಗಾವಿ ಜಿಲ್ಲೆ	15.6.1977	ಸಾಮಾನ್ಯ- ಮರಾಠ	71.25

79	ವೆಂಕಟೇಶ್,	ವೆಂಕಟೇಶ್, ಕೃಗಕೇ. ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಂ	22.7.1976	ಸಾಮಾನ್ಯ-ಬಣಜಿಗ	71.16
80	ಚಂದ್ರಕಾಂತ ಶಿವರಾಜ ಕೋಲಕಾರ,	ಚಂದ್ರಕಾಂತ ಶಿವರಾಜ ಕೋಲಕಾರ, ಪಚಿ.ವಡಗಾಂವ್, ಬೆಳಗಾವಿ ಜಿಲ್ಲೆ	24.7.1972	ಪ.ಜಾತಿ.ಕ.ಮಾ.ಗ್ರಾ.ಅ	70.58
81	ಶ್ರೀನಿವಾಸ ರಾಮಚಂದ್ರ ಬಜಂತ್ರಿ	ಶ್ರೀನಿವಾಸ ರಾಮಚಂದ್ರ ಬಜಂತ್ರಿ ಪ್ರಾಪಚಿಕೆ.ಹಿರೇ ಓತಗೇರಿ, ಹುನಗುಂದ ತಾ ಬಾಗಲಕೋಟೆ ಜಿಲ್ಲೆ	27.4.1984	ಪ.ಜಾತಿ. ಕೊರಮ	70.41
82	ಪ್ರಲ್ಹಾದ ಹನಮಂತಪ್ಪ ದಾಸರ	ಪ್ರಲ್ಹಾದ ಹನಮಂತಪ್ಪ ದಾಸರ ಪಚಿ.ಕಣಗಿನಹಾಳ ಗದಗ ಜಿಲ್ಲೆ	6.1.1966	ಪ.ಜಾತಿ. ಚಿನ್ನದಾಸರ	70.34
83	ಮಂಜಪ್ಪ ಕೆ.	ಮಂಜಪ್ಪ ಕೆ. ಪ್ರಾಪಚಿಕೆ. ಸನ್ಯಾಸಿ ಕೊಡಮಗ್ಗಿ, ಭದ್ರಾವತಿ ತಾ: ಶಿವಮೊಗ್ಗ ಜಿಲ್ಲೆ	5.3.1978	ಸಾಮಾನ್ಯ-ಕುರುಬ	70.25
84	ಗಂಗಮಾಳಪ್ಪ ಎಸ್.	ಗಂಗಮಾಳಪ್ಪ ಎಸ್. ಪ.ಆ.ಹರಪನಹಳ್ಳಿ, ದಾವಣಗೆರೆ ಜಿಲ್ಲೆ	6.1.1981	ಮಹಿಳೆ-ಪ.ಜಾತಿ	70.16
85	ಆನಂದ ತಿಪ್ಪಣ ಬುರುಡ,	ಆನಂದ ತಿಪ್ಪಣ ಬುರುಡ, ಪ್ರಾಪಚಿಕೆ. ಹಿರೇವಿಸಿಂಗನಗುತ್ರಿ ಹುಗುಂದ ತಾ: ಬಾಗಲಕೋಟೆ ಜಿಲ್ಲೆ	20.3.1983	ಪ.ಪಂ.	69.95
86	ಚಂದ್ರ ಎ.ಕೆ.	ಚಂದ್ರ ಎ.ಕೆ. ಪಚಿ.ಅಚ್ಚಲು, ಕನಕಪುರ ತಾ: ರಾಮನಗರ ಜಿಲ್ಲೆ	20.4.1977	ಸಾಮಾನ್ಯ- ಪ್ರವರ್ಗ 2ಎ.	69.83
87	ಬಸವರಾಜ ಪುಂಡಲಿಕ ಸೌವದತ್ತಿ	ಬಸವರಾಜ ಪುಂಡಲಿಕ ಸೌವದತ್ತಿ ಪಚಿ.ತಾಜಪುರ, ವಿಜಾಪುರ ಜಿಲ್ಲೆ	6.1.1982	ಪ್ರವರ್ಗ-1	69.75
88	ದಿವಿಜಯ ಕುಮಾರ್	ದಿವಿಜಯ ಕುಮಾರ್ ಪ.ಆ.ಹೊಸನಗರ, ಶಿವಮೊಗ್ಗ ಜಿಲ್ಲೆ	9.7.1979	ಪ.ಜಾತಿ	69.37
89	ಆರ್. ರಾಜೇಶ್,	ಆರ್. ರಾಜೇಶ್, ಪಚಿ.ಹಿನಕಲ್, ಮೈಸೂರು	16.5.1985	ಸಾಮಾನ್ಯ-ಪ್ರವರ್ಗ- 2ಎ	69.16
90	ಆರ್. ಸಂತೋಷ್ ಕುಮಾರ್,	ಆರ್. ಸಂತೋಷ್ ಕುಮಾರ್, ಪಚಿ. ಹಂಚಿಪುರ, ನಂಜನಗೂಡು ತಾ: ಮೈಸೂರು ಜಿಲ್ಲೆ	6.1.1981	ಸಾಮಾನ್ಯ ಪ್ರವರ್ಗ- 3ಎ	68.91
91	ನಾಗಪ್ಪ,	ನಾಗಪ್ಪ, ಪ್ರಾಪಚಿಕೆ ಗುಡವಿ, ಸೊರಬ ತಾ: ಶಿವಮೊಗ್ಗ ಜಿಲ್ಲೆ	22.6.1958	ಸಾಮಾನ್ಯ-ಪ್ರವರ್ಗ- 2ಎ-ದೇವಾಂಗ	68.83
92	ಭಾರತಿ ದಶರಥ ಚೌಗುಲೆ	ಭಾರತಿ ದಶರಥ ಚೌಗುಲೆ ಪಚಿ.ನಂದಗಡ, ಖಾನಪುರ ತಾ: ಬೆಳಗಾವಿ ಜಿಲ್ಲೆ	13.3.1973	ಮಹಿಳೆ-ಸಾಮಾನ್ಯ- ಮರಾಠ, ಗ್ರಾ.ಅ	68.75
93	ಆಶಪಾಕ ಅಬ್ದುಲ್‌ಗನಿ ಬಳ್ಳಾರಿ	ಆಶಪಾಕ ಅಬ್ದುಲ್‌ಗನಿ ಬಳ್ಳಾರಿ ಪಚಿ.ಹೋರ್ತಿ, ಇಂಡಿ ತಾ: ವಿಜಯಪುರ ಜಿಲ್ಲೆ	20.7.1984	ಪ್ರವರ್ಗ-2ಬಿ- ಮುಸ್ಲಿಂ	68.66
94	ಗಿರೀಶ್ ಮಲ್ಲಿಕಾರ್ಜುನ ಕೋಣ್ಣೂರ	ಗಿರೀಶ್ ಮಲ್ಲಿಕಾರ್ಜುನ ಕೋಣ್ಣೂರ ಪಚಿ..ಹಿಪ್ಪರಗಿ, ಜಮಖಂಡಿ ತಾ: ಬಾಗಲಕೋಟೆ ಜಿಲ್ಲೆ	9.6.1974	ಸಾಮಾನ್ಯ- ಲಿಂಗಾಯಿತ	68.5
95	ಪ್ರಕಾಶ್ ಟಿ.ಎನ್.	ಪ್ರಕಾಶ್ ಟಿ.ಎನ್. ಪ.ಚಿ.ಹುಳಿಯಾರು, ಚಿಕ್ಕನಾಯಕನಹಳ್ಳಿ ತಾ: ತುಮಕೂರು ಜಿಲ್ಲೆ	30.12.1981	ಸಾಮಾನ್ಯ-ಪ್ರವರ್ಗ- 2ಎ	68.5
96	ಸುಭಾಷ ಅಶೋಕ ಪವಾರ	ಸುಭಾಷ ಅಶೋಕ ಪವಾರ ಪಚಿ.ಬೋರಗಾಂವ ಚಿಕ್ಕೋಡಿ ತಾ: ಬೆಳಗಾವಿ	15.3.1983	ಸಾಮಾನ್ಯ-ಹಿಂದು- ಮರಾಠ	68.5

97	ಬಿ.ಬಿ. ಅಶ್ವತ್ಥನಾರಾಯಣ	ಬಿ.ಬಿ. ಅಶ್ವತ್ಥನಾರಾಯಣ ಪಚಿ.ಹೊಂಬೇಗೌಡನಗರ ಬೆಂಗಳೂರು ನಗರ	16.11.1972	ಪ.ಜಾತಿ-ಕೊರಮ	68.16
98	ಹನುಮಂತಯ್ಯ ಕೆ.ಪಿ	ಹನುಮಂತಯ್ಯ ಕೆ.ಪಿ ರಾ.ಜಾ.ಸಂ.ತ.ಕೇಂದ್ರ, ಹೆಸರಘಟ್ಟ	10.1.1978	ಪ.ಜಾತಿ	68.16
99	ಪ್ರಮಿಳಮ್ಮ	ಪ್ರಮಿಳಮ್ಮ ಪ್ರಾಪಚಿ.ಗುಂಡೇರಿ ಹೊಳ್ಳಕೆರೆ ತಾ: ಚಿತ್ರದುರ್ಗ	4.12.1960	ಮಹಿಳೆ-ಪ್ರವರ್ಗ- 2ಎ-ಕುರುಬ	68
100	ರಾಜು ರಾಣಿಬೆನ್ನೂರು	ರಾಜು ರಾಣಿಬೆನ್ನೂರು ಪ್ರಾಪಚಿ.ಕೆ. ಐರಣಿ, ರಾಣಿಬೆನ್ನೂರು ತಾ: ಹಾವೇರಿ ಜಿಲ್ಲೆ	7.5.1983	ಪ.ಪಂ. ನಾಯಕ	67.83
101	ಎಂ.ದೇವಲಿಂಗಯ್ಯ	ಎಂ.ದೇವಲಿಂಗಯ್ಯ ಪಚಿ.. ಚಾಕನಹಳ್ಳಿ, ಕನಕಪುರ ತಾ: ರಾಮನಗರ ಜಿಲ್ಲೆ	20.7.1961	ಪ್ರವರ್ಗ-3ಎ ಒಕ್ಕಲಿಗ, ಗ್ರಾ.ಅ, ಕ.ಮಾ.	67.66
102	ಆರ್. ಚೇತನ	ಆರ್. ಚೇತನ ಪ.ಆ.ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆ	5.10.1983	ಪ.ಜಾತಿ.	67.5
103	ಯೋಗೇಶ್ ಆರ್.ವಿ.	ಯೋಗೇಶ್ ಆರ್.ವಿ. ಪಚಿ.ಮೇಲುಕುಂಟೆ ಶಿರಾ ತಾ: ತುಮಕೂರು ಜಿಲ್ಲೆ	6.1.1985	ಪ.ಜಾತಿ	67.5
104	ಕೆ.ಎಂ.ಗುರುಸಿದ್ಧಯ್ಯ	ಕೆ.ಎಂ.ಗುರುಸಿದ್ಧಯ್ಯ ಪ್ರಾಪಚಿ. ಉಚ್ಚಂಗಿದುರ್ಗ, ಹರಪನಹಳ್ಳಿ ತಾ: ದಾವಣಗೆರೆ ಜಿಲ್ಲೆ	8.10.1960	ಪ್ರವರ್ಗ-3ಬಿ-ಗ್ರಾ.ಅ ಕ.ಮಾ	67.33
105	ಬಿ. ನವೀನ್‌ಕುಮಾರ್	ಬಿ. ನವೀನ್‌ಕುಮಾರ್ ಪ್ರಾಪಚಿ. ಹೊಸಬೆಟ್ಟು ಮಂಗಳೂರು ತಾ: ದಕಜಿಲ್ಲೆ	13.10.1961	ಸಾಮಾನ್ಯ	67.33
106	ಮಹಮ್ಮದ್ ವಲೀವುಲ್ಲಾ ಖಾನ್ ಜಿ.	ಮಹಮ್ಮದ್ ವಲೀವುಲ್ಲಾ ಖಾನ್ ಜಿ. ಪಚಿ.ಸಿ.ಕೆ.ಪುರ, ಪಾವಗಡ ತಾ: ತುಮಕೂರು ಜಿಲ್ಲೆ	5.5.1974	ಮುಸ್ಲಿಂ-ಪ್ರವರ್ಗ- 3ಎ-ಗ್ರಾ.ಅ	67
107	ಮಹಾತೇಶ ಸಿದ್ಧಪ್ಪ ಹೊಸಮನಿ	ಮಹಾತೇಶ ಸಿದ್ಧಪ್ಪ ಹೊಸಮನಿ ಪ್ರಾಪಚಿ.ಕೆ. ಕಡಬ, ಸವದತ್ತಿ ತಾ: ಬೆಳಗಾವಿ ಜಿಲ್ಲೆ	7.2.1980	ಪ.ಜಾತಿ. ಮಾದರ	66.91
108	ಚಂದ್ರಮ್ಮ ಡಿ.ಎಸ್.	ಚಂದ್ರಮ್ಮ ಡಿ.ಎಸ್. ಕೋಳಿ ವಿಸ್ತೀರ್ಣ ಕೇಂದ್ರ, ತುಮಕೂರು	7.1.1958	ಮಹಿಳೆ-ಸಾಮಾನ್ಯ- ಪ್ರವರ್ಗ-3ಬಿ-ಕ.ಮಾ. ಗ್ರಾ.ಅ	66.83
109	ಶಂಕರಪ್ಪ ಚನ್ನಪ್ಪ ಸೋನ್ನಗಿ	ಶಂಕರಪ್ಪ ಚನ್ನಪ್ಪ ಸೋನ್ನಗಿ ಪಚಿ. ಬರೋಡಿ, ಇಂಡಿ ತಾ: ವಿಜಾಪುರ ಜಿಲ್ಲೆ	3.2.1958	ಸಾಮಾನ್ಯ-ಗ್ರಾ.ಅ ಕ.ಮಾ.	66.83
110	ರಾಜು ಎನ್.	ರಾಜು ಎನ್. ಪಚಿ.ಹದಡಿ, ದಾವಣಗೆರೆ ತಾ:ಜಿಲ್ಲೆ	6.4.1980	ಪ.ಪಂ.ನಾಯಕ. ಕ.ಮಾ.	66.58
111	ಜಮೀಲ್	ಜಮೀಲ್ ಪಚಿ.ತಡಕನಹಳ್ಳಿ, ಹಿರೆಕೆರೂರು ತಾ: ಹಾವೇರಿ ಜಿಲ್ಲೆ	30.7.1984	ಮುಸ್ಲಿಂ.2ಬಿ. ಗ್ರಾ.ಅ	66.25
112	ರಮೇಶ ಬಾಬು	ರಮೇಶ ಬಾಬು ಪಚಿ. ಮೈಲಪ್ಪನಹಳ್ಳಿ, ಚಿಕ್ಕಬಳ್ಳಾಪುರ ತಾ/ಜಿಲ್ಲೆ	7.8.1977	ಪ.ಪಂ.	66.05
113	ಮಹ್ಮದ್ ಇಲಿಯಾಸ್ ಖಾಜಾಭಾಯಿ ಇಂಡೀಕರ	ಮಹ್ಮದ್ ಇಲಿಯಾಸ್ ಖಾಜಾಭಾಯಿ ಇಂಡೀಕರ ಪ್ರಾಪಚಿ. ಕೆಲವಡಿ, ಬದಾಮಿ, ಬಾಗಲಕೋಟೆ	27.12.1976	ಮುಸ್ಲಿಂ. ಪ್ರವರ್ಗ- 2ಬಿ	65.66
114	ಚಂದ್ರಶೇಖರ ಬಸವರಾಜ ಪುರದನ್ನವರ	ಚಂದ್ರಶೇಖರ ಬಸವರಾಜ ಪುರದನ್ನವರ ಪಚಿ.ನಸಲಾಪುರ, ರಾಯಬಾಣ್ ತಾ: ಬೆಳಗಾವಿ ಜಿಲ್ಲೆ	21.7.1982	ಸಾಮಾನ್ಯ-3ಬಿ- ಕ.ಮಾ.	65.66

115	ಎಸ್. ಶ್ರೀನಿವಾಸ,	ಎಸ್. ಶ್ರೀನಿವಾಸ, ಪಶುವೈದ್ಯ ಔಷಧಿ ಬಂಧಾರ, ಬೆಂಗಳೂರು	28.6.1980	ಸಾಮಾನ್ಯ- ಮೊದಲಿಯಾರ್	65.16
116	ಪಿ.ಎಂ. ಚಿಕ್ಕಮೈಲಾರಪ್ಪ,	ಪಿ.ಎಂ. ಚಿಕ್ಕಮೈಲಾರಪ್ಪ, ಪಚಿ. ಗುಂಡಮುಗೆರೆ, ದೊಡ್ಡಬಳ್ಳಾಪುರ ತಾ: ಬೆಂಗಳೂರು. ಗ್ರಾಂ	25.5.1955	ಸಾಮಾನ್ಯ- ಲಿಂಗಾಯಿತ	65
117	ಕರಿಯಪ್ಪ ಸೊಟ್ಟಪ್ಪನವರ	ಕರಿಯಪ್ಪ ಸೊಟ್ಟಪ್ಪನವರ ಪಚಿ. ಹುಲಿಕಟ್ಟೆ, ರಾಣಿಬೆನ್ನೂರು ತಾ: ಹಾವೇರಿ ಜಿಲ್ಲೆ	6.6.1974	ಸಾಮಾನ್ಯ-ಪ್ರವರ್ಗ- 2ಎ-ಕುರುಬ-ಗ್ರಾ.ಅ	65
118	ಗಣೇಶ	ಗಣೇಶ ಉನಿ.ಕಛೇರಿ, ರಾಮನಗರ	20.5.1976	ಸಾಮಾನ್ಯ-ಪ್ರವರ್ಗ- 3ಎ-ಒಕ್ಕಲಿಗ. ಗ್ರಾ.ಅ	65
119	ಎಂ.ಎನ್. ಕಿರಣ್‌ಕುಮಾರ್	ಎಂ.ಎನ್. ಕಿರಣ್‌ಕುಮಾರ್ ಪ.ಆ. ಹುಳಿಯಾರು, ಚಿಕ್ಕನಾಯ್ಕನಹಳ್ಳಿ ತಾ: ತುಮಕೂರು ಜಿಲ್ಲೆ	7.5.1986	ಪ್ರವರ್ಗ-2ಎ- ಕುರುಬ,ಕ.ಮಾ.	64.83
120	ಸಿಕಂದರ ಗಡದಿನ್ನಿ	ಸಿಕಂದರ ಗಡದಿನ್ನಿ ಪ್ರಾಪಚಿಕೆ. ಮಳಲಿ, ಮುಧೋಳ ತಾ: ಬಾಗಲಕೋಟೆ ಜಿಲ್ಲೆ	18.3.984	ಸಾಮಾನ್ಯ-ಮುಸ್ಲಿಂ	64.75
121	ನಾಗರಾಜ ಎಸ್.	ನಾಗರಾಜ ಎಸ್. ಪ್ರಾಪಚಿಕೆ. ಹೊನ್ನೂರು ಚಳ್ಳಕೆರೆ ತಾ: ಚಿತ್ರದುರ್ಗ ಜಿಲ್ಲೆ	2.12.1984	ಪ.ಜಾ. ಗ್ರಾ.ಅ ಕ.ಮಾ.	64.25
122	ಬಸಪ್ಪ ಮಾಟಲದಿನ್ನಿ	ಬಸಪ್ಪ ಮಾಟಲದಿನ್ನಿ ಪ.ಚಿ. ಕರಡಿ, ಹುನಗುಂದ ತಾ: ಬಾಗಲಕೋಟೆ ಜಿ:	8.1.1963	ಸಾಮಾನ್ಯ	63.91
123	ಇಮಾಮುಸಾಬ ಸಾದಲಸಾಬ ಮಾಗಿ	ಇಮಾಮುಸಾಬ ಸಾದಲಸಾಬ ಮಾಗಿ ಪಚಿ.ರಕ್ಕಸಗಿ, ಮುದ್ದೇಬಿಹಾಳ ತಾ: ವಿಜಾಪುರ ಜಿಲ್ಲೆ	29.6.1984	ಸಾಮಾನ್ಯ-ಮುಸ್ಲಿಂ	63.83
124	ವೆಂಕಟೇಶಯ್ಯ	ವೆಂಕಟೇಶಯ್ಯ ಕೈಗಕೇ.ಯಲಿಯೂರು, ಕುಣಿಗಲ್ ತಾ: ತುಮಕೂರು ಜಿಲ್ಲೆ	7.5.1956	ಸಾಮಾನ್ಯ	63.66
125	ಬಿ.ಎಲ್. ನರಸಿಂಹಮೂರ್ತಿ	ಬಿ.ಎಲ್. ನರಸಿಂಹಮೂರ್ತಿ ಪ.ಆ. ಪಾವಗಡ, ತುಮಕೂರು ಜಿಲ್ಲೆ	3.1.1965	ಸಾಮಾನ್ಯ-2ಎ	63.5
126	ನಾಗೇಶ್ ಎಂ.	ನಾಗೇಶ್ ಎಂ. ಪ.ಆ.ಮಳವಳ್ಳಿ, ಮಂಡ್ಯ ಜಿಲ್ಲೆ	25.4.1989	ಪ್ರವರ್ಗ-1	63.41
127	ಕುಮಾರ	ಕುಮಾರ ಪ್ರಾಪಚಿಕೆ.ಬೇಲೇನಹಳ್ಳಿ, ತರಿಕೆರೆ ತಾ: ಚಿಕ್ಕಮಗಳೂರು ಜಿಲ್ಲೆ	3.2.1979	ಪ್ರವರ್ಗ-2ಎ-ಕುರುಬ	63.29
128	ಆರ್. ಶಿವಣ್ಣ	ಆರ್. ಶಿವಣ್ಣ ಪ್ರಾಪಚಿಕೆ.ಮಾದಿಹಳ್ಳಿ, ಹರಪನಹಳ್ಳಿ ತಾ: ದಾವಣಗೆರೆ ಜಿಲ್ಲೆ	3.10.1984	ಸಾಮಾನ್ಯ-2ಎ	63.16
129	ಚಾಂದ್‌ಪಾಷ	ಚಾಂದ್‌ಪಾಷ ಪ.ಆ.ಗುಡಿಬಂಡೆ, ಚಿಕ್ಕಬಳ್ಳಾಪುರ ಜಿಲ್ಲೆ	7.8.1976	ಸಾಮಾನ್ಯ-ಮುಸ್ಲಿಂ	63.1

130	ನಾಗರಾಜ್ ಕೆ.ಎ.	ನಾಗರಾಜ್ ಕೆ.ಎ. ಪ್ರಾಪಚಿಕೆ. ಕೆ.ಟಿ.ಹಳ್ಳಿ, ಪಾವಗಡ ತಾ: ತುಮಕೂರು ಜಿಲ್ಲೆ	6.1.1958	ಪ್ರವರ್ಗ-2ಎ	63
131	ಮಣಿರಾಜು ಟಿ.ಪಿ.	ಮಣಿರಾಜು ಟಿ.ಪಿ. ಕೃಗಕೇ. ಕಲ್ತನೆ, ತೀರ್ಥಹಳ್ಳಿ ತಾ: ಶಿವಮೊಗ್ಗ ಜಿಲ್ಲೆ	5.10.1974	ಸಾಮಾನ್ಯ-ಒಕ್ಕಲಿಗ	63
132	ಈ. ರಾಮಣ್ಣ	ಈ. ರಾಮಣ್ಣ ಪಚಿ. ಬೇವಿನಹಳ್ಳಿ, ಸಿರಾ ತಾ: ತುಮಕೂರು ಜಿಲ್ಲೆ	6.1.1964	ಸಾಮಾನ್ಯ-ಗ್ರಾ.ಅ. ಕ.ಮಾ.	62.5
133	ನೀತಿನ ಜಗದೇಶ ದಯಾಳ	ನೀತಿನ ಜಗದೇಶ ದಯಾಳ ಪಚಿ.ಸಾವಳಗಿ, ಜಮಖಂಡಿ ತಾ: ಬಾಗಲಕೋಟೆ ಜಿಲ್ಲೆ	16.3.1982	ಪ.ಜಾತಿ	62.5
134	ಬಿ.ಎ. ಅನುರಾಧ	ಬಿ.ಎ. ಅನುರಾಧ ಪಚಿ.ಲಿಂಗದಹಳ್ಳಿ, ಪಾವಗಡ ತಾ: ತುಮಕೂರು ಜಿಲ್ಲೆ	6.10.1982	ಮಹಿಳೆ-ಪ್ರವರ್ಗ-1, ಗ್ರಾ.ಅ ಕ.ಮಾ.	62.5
135	ಮೌಲಾಸಾಬ್ ಬಾಬುಸಾಬ್ ಶಿರೋಳ	ಮೌಲಾಸಾಬ್ ಬಾಬುಸಾಬ್ ಶಿರೋಳ ಪಚಿ.ಗೊಡಚಿ, ರಾಮದುರ್ಗ ತಾ: ಬೆಳಗಾವಿ ಜಿಲ್ಲೆ	8.12.1974	ಸಾಮಾನ್ಯ-ಮುಸ್ಲಿಂ	62.25
136	ಎಸ್.ಹೆಚ್.ಕೃಷ್ಣೇಗೌಡ,	ಎಸ್.ಹೆಚ್.ಕೃಷ್ಣೇಗೌಡ, ಕೃ.ಗ.ಕೇ. ಕುನ್ನಾಗರ, ಕುಣಿಗಲ್ ತಾ: ತುಮಕೂರು ಜಿಲ್ಲೆ	10.1.1957	ಸಾಮಾನ್ಯ	62
137	ಸುನೀಲ ಬಸವರಾಜ ಕಲಕೇರಿ	ಸುನೀಲ ಬಸವರಾಜ ಕಲಕೇರಿ ಪ್ರಾಪಚಿಕೆ.ಲೋಹಗಾಂವ ವಿಜಯಪುರ ತಾ: ಜಿಲ್ಲೆ	4.4.1985	ಸಾಮಾನ್ಯ	61.66
138	ಲಕ್ಷ್ಮಣ ಬೈಲಪ್ಪ	ಲಕ್ಷ್ಮಣ ಬೈಲಪ್ಪ ಹಲಕುರ್ಕಿ ಪ.ಆ.ಬಾಗಲಕೋಟೆ	6.11.1962	ಸಾಮಾನ್ಯ- ಗಿರಣಿಹೊಡ್ಡ	61.5
139	ಮಲ್ಲಿಕಾರ್ಜುನ ಎಂ.ಕೆ.	ಮಲ್ಲಿಕಾರ್ಜುನ ಎಂ.ಕೆ. ಜಾ.ಸಂ.ಕ್ಷೇ. ಹೆಸರಘಟ್ಟ	6.2.1976	ಸಾಮಾನ್ಯ- ಲಿಂಗಾಯಿತ	61.5
140	ಇಸ್ಮಾಯಿಲ್ ಖಾದರ ಕೀಜೆ,	ಇಸ್ಮಾಯಿಲ್ ಖಾದರ ಕೀಜೆ, ಪ.ಆ., ತಿಕೋಟಿ, ವಿಜಾಪುರ ಜಿಲ್ಲೆ	15.5.1984	ಮುಸ್ಲಿಂ- ಪ್ರವರ್ಗ- 2ಬಿ	61.33
141	ನಂಜೇಗೌಡ ಕೆ.ಎಸ್.	ನಂಜೇಗೌಡ ಕೆ.ಎಸ್. ಪ್ರಾಪಚಿಕೆ. ತುಂಬೇನಹಳ್ಳಿ ರಾಮನಗರ ತಾ:	6.1.1987	3ಎ-ಒಕ್ಕಲಿಗ, ಗ್ರಾ.ಅ	60.25
142	ಆರ್. ಶಂಕರಪ್ಪ	ಆರ್. ಶಂಕರಪ್ಪ ಪ.ಚಿ. ಕಂಚೀಪುರ, ಹೊಸದುರ್ಗ ತಾ: ಚಿತ್ರದುರ್ಗ ಜಿಲ್ಲೆ	1.6.1957	ಕುರುಬ-2ಎ-ಗ್ರಾ.ಅ ಕ.ಮಾ.	60
143	ಗಂಗಮ್ಮ	ಗಂಗಮ್ಮ ಪಚಿ.ಯಂಕಂಚಿ ಸಿಂದಗಿ ತಾ: ವಿಜಾಪುರ ಜಿ	20.6.1968	ಮಹಿಳೆ-ಸಾಮಾನ್ಯ- ಲಿಂಗಾಯಿತ	59.83
144	ರವಿಕುಮಾರ ದಶರಥ ಮಲಕನವರ,	ರವಿಕುಮಾರ ದಶರಥ ಮಲಕನವರ, ಪಚಿ. ಬಿಜ್ಜರಗಿ, ವಿಜಾಪುರ ಜಿಲ್ಲೆ	2.2.1982	ಪ.ಜಾತಿ	59.25
145	ಕಾವೇರಿ ಪಿ.	ಕಾವೇರಿ ಪಿ. ಪ್ರಾಪಚಿಕೆ. ಉದ್ಗೂರು, ಮೈಸೂರು ತಾ/ಜಿಲ್ಲೆ	25.6.1965	ಮಹಿಳೆ-ಪ್ರವರ್ಗ-1	59.16

146	ಎಂ. ಕುಮಾರ್	ಎಂ. ಕುಮಾರ್ ಪಚಿ.ಡಿ.ಹಲಸಹಳ್ಳಿ, ಮಳವಳ್ಳಿ ತಾ: ಮಂಡ್ಯ ಜಿಲ್ಲೆ	13.3.1976	ಪ್ರವರ್ಗ-2ಎ-ಗ್ರಾ.ಅ ಕ.ಮಾ.	59.16
147	ಎನ್. ರೇಣಿಬಾಬು,	ಎನ್. ರೇಣಿಬಾಬು, ಪಚಿ. ರಾವುತ್‌ಹಳ್ಳಿ, ಬೆಂಗಳೂರು ಉತ್ತರ	7.5.1972	ಸಾಮಾನ್ಯ- ಲಿಂಗಾಯಿತ	57.87
148	ಶಾಂತಪ್ಪ ಎಂ.ಬೀರೇದಾರ್	ಶಾಂತಪ್ಪ ಎಂ.ಬೀರೇದಾರ್ ಪ್ರಾಪಚಿ.ಸಾರವಾಡ, ವಿಜಾಪುರ ಜಿಲ್ಲೆ	15.7.1962	ಸಾಮಾನ್ಯ- ಲಿಂಗಾಯಿತ	57
149	ಕೆ.ಎಂ.ಶಂಕರಪ್ಪ	ಕೆ.ಎಂ.ಶಂಕರಪ್ಪ ಪ.ಆ.ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾ.	2.12.1980	ಪಜಾತಿ	56.5
150	ಶ್ರೀಮತಿ ಶೋಭಾ ಗಂಗಪ್ಪ	ಶ್ರೀಮತಿ ಶೋಭಾ ಗಂಗಪ್ಪ ಕಬ್ಬಿನ್ನವರ, ಪ್ರಾಪಚಿ. ತೊರವಿ, ವಿಜಾಪುರ	6.1.1963	ಮಹಿಳೆ-ಪ್ರವರ್ಗ3ಎ- ಲಿಂಗಾಯಿತ	56.33
151	ಮೈನುದ್ದೀನ ಆರ್. ಲೋಣಿ	ಮೈನುದ್ದೀನ ಆರ್. ಲೋಣಿ ಪ.ಆ.ಓಬಲೇಶ್ವರ ವಿಜಾಪುರ ಜಿಲ್ಲೆ	6.1.1958	ಸಾಮಾನ್ಯ-ಮುಸ್ಲಿಂ	56.25
152	ಸಾಬಣ್ಣ ನಾಗಪ್ಪ ನಾಯ್ಕರ	ಸಾಬಣ್ಣ ನಾಗಪ್ಪ ನಾಯ್ಕರ ಪಚಿ. ನರಸಲಗಿ, ಬ.ಬಾಗೇವಾಡಿ ತಾ: ವಿಜಾಪುರ ಜಿಲ್ಲೆ	14.6.1956	ಸಾಮಾನ್ಯ- ಲಿಂಗಾಯಿತ	56
153	ಮಲ್ಲಿಕಾರ್ಜುನ ಗು. ತೊನಶ್ಯಾಳ,	ಮಲ್ಲಿಕಾರ್ಜುನ ಗು. ತೊನಶ್ಯಾಳ, ಪ.ಆ. ಓಬಲೇಶ್ವರ, ವಿಜಯಪುರ ಜಿಲ್ಲೆ	6.1.1961	ಸಾಮಾನ್ಯ- ಲಿಂಗಾಯಿತ	55.5
154	ಕೆ.ಎಂ.ಪುಂಡಲಿಕ	ಕೆ.ಎಂ.ಪುಂಡಲಿಕ ಪಚಿ. ಬಿ.ಹೊಸಹಳ್ಳಿ, ಮೂಡಿಗೆರೆ ತಾ: ಚಿಕ್ಕಮಗಳೂರು ಜಿ	5.8.1958	ಪ.ಜಾತಿ	55.29
155	ಮೇಘನ ಎಂ.ಎಸ್.	ಮೇಘನ ಎಂ.ಎಸ್. ಪಶುಆಸ್ಪತ್ರೆ, ಶೂಲೆ, ಬೆಂಗಳೂರು ನಗರ ಜಿಲ್ಲೆ	6.5.1982	ಮಹಿಳೆ-ಸಾಮಾನ್ಯ- ಗ್ರಾ.ಅ ಕ.ಮಾ.	53.95
156	ಮಂಜುಳಾ	ಮಂಜುಳಾ ಪ.ಆ.ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ	7.12.1972	ಮಹಿಳೆ-ಪ.ಪಂ. ಮೇದ	53.66
157	ವಿ.ರಾಂಪ್ರಸಾದ್	ವಿ.ರಾಂಪ್ರಸಾದ್ ಪಚಿ.ಚೋಟನಹಳ್ಳಿ, ಮಳವಳ್ಳಿ ತಾ: ಮಂಡ್ಯ ಜಿಲ್ಲೆ	4.6.1980	ಪ.ಜಾತಿ, ಕ.ಮಾ. ಗ್ರಾ.ಅ	53.66
158	ದೇವರಾಜ್ ಕೆ.ಎಸ್.	ದೇವರಾಜ್ ಕೆ.ಎಸ್. ಪ.ಆ.ಹೊಳೆನರಸೀಪುರ ಹಾಸನ ಜಿಲ್ಲೆ	22.5.1957	ಪ.ಜಾತಿ-ಗ್ರಾ.ಅ, ಕ.ಮಾ	52.75
159	ಶ್ರೀನಿವಾಸ,	ಶ್ರೀನಿವಾಸ, ಪಚಿ.ವಿರೂಪಾಕ್ಷಪುರ, ಚನ್ನಪಟ್ಟಣ ತಾ: ರಾಮನಗರ ಜಿಲ್ಲೆ	5.1.1964	ಪ.ಜಾತಿ	52.33
160	ರಂಗರಾಮು ಆರ್.	ರಂಗರಾಮು ಆರ್. ಪಚಿ.ತೆರಣ್ಣ, ಹೊಳೆನರಸೀಪುರ ತಾ ಹಾಸನ ಜಿಲ್ಲೆ	9.1.1961	ಸಾಮಾನ್ಯ-2ಎ	49.62
161	ರಂಗಶೆಟ್ಟಿ ಸಿ.ಎನ್.	ರಂಗಶೆಟ್ಟಿ ಸಿ.ಎನ್. ಉ.ನಿ.ಕಛೇರಿ, ಹಾಸನ	28.1.1960	ಸಾಮಾನ್ಯ-2ಎ	46.54

ಆಯುಕ್ತರು,

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ,
ಬೆಂಗಳೂರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

ಅಧಿಸೂಚನೆ ಸಂಖ್ಯೆ: ಆಪಸಂ/ಸಿಬ್ಬಂದಿ-4/ವಿವ-66/2014-15, ದಿನಾಂಕ 7-9-2015 ರಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬರುವ ನೌಕರರುಗಳಿಗೆ ಡಿ ದರ್ಜೆ ಹುದ್ದೆಯಿಂದ ಪಶುವೈದ್ಯಕೀಯ ಸಹಾಯಕರ ಹುದ್ದೆಗೆ ನೇರ ನೇಮಕಾತಿಯ ಕರಡು ಆಯ್ಕೆ ಪಟ್ಟಿ

ಕ್ರ ಸಂ	ಹೆಸರು	ವಿಳಾಸ	ಹುಟ್ಟಿದ ದಿನಾಂಕ	ಪ್ರವರ್ಗ	ಶೇಕಡಾವಾರು
1	2	3	4	5	7
1.	ಯು. ಖಾಜಾ ಮೊಹಿನುದ್ದೀನ್,	ಪ.ಜಿ. ಮರಿಯಮ್ಮನ ಹಳ್ಳಿ ಹೊಸಪೇಟೆ ತಾ ಬಳ್ಳಾರಿ ಜಿಲ್ಲೆ	12/7/1983	ಮುಸ್ಲಿಂ	92.91
2	ಗಂಟಿ ಬುಡ್ಡಪ್ಪ,	ಪ.ಜಿ. ಬಾಜಿ ಗೊಂಡನಹಳ್ಳಿ, ಹಗರಿ ಬೊಮ್ಮನಹಳ್ಳಿ ತಾ: ಬಳ್ಳಾರಿ ಜಿಲ್ಲೆ	28-12-1985	ಸಾಮಾನ್ಯ	89.08
3	ವೆಂಕಟೇಶ್ ಪವಾರ್	ಪ.ಜಿ. ಗುರುಕುಂಟ, ಲಿಂಗಸಗೂರು ತಾ: ರಾಯಚೂರು ಜಿಲ್ಲೆ	22-10-1982	ಪ್ರವರ್ಗ-3ಬಿ	88.00
4	ಕೆ. ಸುಗ್ಗಪ್ಪ	ಪ.ಜಿ.ತೋರಣಗಲ್ಲು, ಸಂಡೂರು ತಾ: ಬಳ್ಳಾರಿ ಜಿಲ್ಲೆ	1/6/1984	ಪ.ಜಾತಿ	86.00
5	ಸಿ. ತಿಪ್ಪೇಸ್ವಾಮಿ,	ಪ.ಜಿ.ಅಡವಿ ಮಲ್ಲನಕೇರಿ ಹೂವಿನ ಹಡಗಲಿ ತಾ: ಬಳ್ಳಾರಿ ಜಿಲ್ಲೆ	1/6/1983	ಪ.ಜಾತಿ. ಗ್ರಾ.ಅ ಕ.ಮಾ	83.91
6	ಆರ್. ಸುಧಾಕರ್	ಪ.ಜಿ.ಹಂಚಿನಾಳ ಕ್ಯಾಂಪ್, ಸಿಂದನೂರು ರಾಯಚೂರು ಜಿಲ್ಲೆ	1/6/1980	ಸಾಮಾನ್ಯ-ಕ್ರಿಶ್ಚಿಯನ್	83.75
7	ಸಲೀಂಪಾಷ,	ಪ.ಜಿ.ಹಂಚಿನಾಳ ಕ್ಯಾಂಪ್, ಸಿಂದನೂರು ರಾಯಚೂರು ಜಿಲ್ಲೆ	19-6-1975	ಸಾಮಾನ್ಯ-ಮುಸ್ಲಿಂ	82.8
8	ಆರ್. ವೀರೇಶ,	ಪ.ಜಿ.ಮರಿಯಮ್ಮನ ಹಳ್ಳಿ, ಹೊಸಪೇಟೆ ತಾ: ಬಳ್ಳಾರಿ ಜಿಲ್ಲೆ	1/7/1987	ಸಾಮಾನ್ಯ-ಲಿಂಗಾಯಿತ	79.66
9	ಯು. ಬಸವರಾಜ್	ಪ.ಆ. ಕೊಡ್ಲೆಗಿ ಬಳ್ಳಾರಿ ಜಿ	1/7/1983	ಸಾಮಾನ್ಯ-ಉಪ್ಪಾರ	77.16
10	ಕೆ. ಗುರುಮೂರ್ತಿ	ಪ.ಜಿ. ನರಸಿಂಹಗಿರಿ ಕೊಡ್ಲೆಗಿ ತಾ: ಬಳ್ಳಾರಿ ಜಿಲ್ಲೆ	1/6/1980	ಪ.ಪಂ. ವಾಲ್ಮೀಕಿ	77.00
11	ಸುರೇಶ್	ಪ್ರಾಪಚಿ ಪಾಳಾ, ಕಲಬುರ್ಗಿ ಜಿಲ್ಲೆ	30/5/1986	ಪ್ರವರ್ಗ-3ಬಿ-ಲಿಂಗಾಯಿತ	76.00
12	ಹಲಗೇರಿ ಹನುಮಪ್ಪ	ಪ.ಜಿ.ತಳಕಲ್ ಯಲಬುರ್ಗಾ ತಾ: ಕೊಪ್ಪಳ ಜಿಲ್ಲೆ	1/6/1958	ಸಾಮಾನ್ಯ	75.08
13	ಬಾಪು ಗೌಡ,	ಪ.ಜಿ.ಬಳಬಟ್ಟಿ ಜೇವರ್ಗಿ ತಾ: ಕಲಬುರ್ಗಿ ಜಿಲ್ಲೆ	4/8/1984	ಪ್ರವರ್ಗ-3ಬಿ-ಲಿಂಗಾಯಿತ	74.75
14	ಭದ್ರಪ್ಪ	ಪ.ಆ.ಶಹಾಪುರ, ಯಾದಗಿರಿ ಜಿಲ್ಲೆ	1/5/1980	ಸಾಮಾನ್ಯ-ಕುಂಬಾರ	66.16
15	ಫಯಿಮುದ್ದೀನ್,	ಪ.ಆ. ಕಡಗಂಚಿ, ಆಳಂದ ತಾ: ಕಲಬುರ್ಗಿ ಜಿಲ್ಲೆ	10/1/1976	ಮುಸ್ಲಿಂ-ಪ್ರವರ್ಗ-2ಬಿ	65.75
16	ಗವಿ ಸಿದ್ದಪ್ಪ	ಪ್ರಾಪಚಿ.ಬಿನ್ನಾಳ ಯಲಬುರ್ಗಾ ತಾ ಕೊಪ್ಪಳ ಜಿಲ್ಲೆ	1/1/1961	ಸಾಮಾನ್ಯ-ಪ್ರವರ್ಗ-3ಬಿ	65.58
17	ಶಿರೀಷ್ ಜಿ.ಮಿಶ್ರಾ	ಪ.ಆ. ಜೇವರ್ಗಿ ಕಲ್ಬುರ್ಗಿ ಜಿಲ್ಲೆ	4/3/1980	ಪ್ರವರ್ಗ-2ಎ-ರಜಾಪೂತ	64.66
18	ಅಲಹಾಜ ಪಾಷಾ ಕಲಬುರ್ಗಿ ಜಿ	ಪ.ಜಿ. ನರೋಣಾ, ಆಳಂದ ತಾ:	6/6/1978	ಸಾಮಾನ್ಯ-ಮುಸ್ಲಿಂ	64.16
19	ನೀಲಕಂಠ,	ಪ್ರಾಪಚಿ. ಚಾಮನಾಳ, ಶಹಾಪುರ ತಾ: ಯಾದಗಿರಿ ಜಿಲ್ಲೆ	2/4/1986	ಪ.ಜಾತಿ	64.16
20	ಬಾಬು,	ಪ್ರಾಪಚಿ. ವರವಟ್ಟಿ (ಬಿ) ಭಾಲ್ಕಿ ತಾ: ಬೀದರ್ ಜಿಲ್ಲೆ	1/6/1962	ಸಾಮಾನ್ಯ-3ಬಿ-ಲಿಂಗಾಯಿತ	62.33

ಕ್ರ. ಸಂ.	ಹೆಸರು	ವಿಳಾಸ	ಹುಟ್ಟಿದ ದಿನಾಂಕ	ಪ್ರವರ್ಗ	ಶೇಕಡಾವಾರು
1	2	3	4	5	7
21	ಚಿದಾನಂದ,	ಪ.ಆ.ಗುತ್ತಿಬಸವ, ಸುರಪುರ ತಾ: ಯಾದಗಿರಿ ಜಿಲ್ಲೆ	1/6/1977	ಪ.ಜಾತಿ	62.33
22	ಮಾರುತಿ,	ಪಚಿ.ಎ.ಪಿ.ಎಂ.ಸಿ ಕಲಬುರ್ಗಿ	2/6/1970	ಸಾಮಾನ್ಯ	62.25
23	ಪಂಪಾಪತಿ,	ಪಚಿ.ಮಟಮಾರಿ, ರಾಯಚೂ ಜಿಲ್ಲೆ	1/6/1977	ಪ.ಜಾತಿ	62.00
24	ಇಸ್ಮಾಯಿಲ್	ಪಚಿ.ಭೂಪಾಲ ತೇಗನೂರ, ಕಲಬುರ್ಗಿ ಜಿಲ್ಲೆ	20-7-1977	ಮುಸ್ಲಿಂ-ಸಾಮಾನ್ಯ	61.42
25	ನಹದ್ ಜಬ್ಬರ ಮೀಯಾ	ಪ.ಚಿ.ಸಾವಳಗಿ (ಬಿ), ಕಲ್ಬುರ್ಗಿ ಜಿಲ್ಲೆ	10/2/1959	ಮುಸ್ಲಿಂ-ಪ್ರವರ್ಗ-1	60.09
26	ಶಾಂತಪ್ಪ,	ಪ್ರಾಪಚಿ. ಗೋಲಾ(ಬಿ) ಆಳಂದ ತಾ: ಕಲಬುರ್ಗಿ ಜಿಲ್ಲೆ	27-7-1957	ಪ್ರವರ್ಗ-3ಬಿ-ಲಿಂಗಾಯಿತ	59.83
27	ಈಶ್ವರಾಜ,	ಪಚಿ.ಫಿರೋಜ ಬಾದ್ ಕಲಬುರ್ಗಿ	11/7/1977	ಪ.ಜಾತಿ	58.51
28	ರವೀಂದ್ರಯ್ಯ	ಪಚಿ.ನಿರ್ಣಾ, ಹುಮ್ಮಬಾದ್ ತಾ: ಬೀದರ್ ಜಿಲ್ಲೆ	1/8/1983	ಸಾಮಾನ್ಯ-ಲಿಂಗಾಯಿತ-3ಬಿ	57.16
29	ಶಿವರಾಜ್	ಪ್ರಾಪಚಿ. ಹೆಡಗಾಪೂರ ಔರಾದ್ ತಾ: ಬೀದರ್ ಜಿಲ್ಲೆ	7/6/1966	ಪ.ಜಾತಿ	55.83
30	ಹನುಮಪ್ಪ	ಪಚಿ. ನಾಗಲಾಪೂರ, ಲಿಂಗಸಗೂರು ತಾ ರಾಯಚೂರು ಜಿಲ್ಲೆ	1/6/1980	ಪ.ಜಾತಿ	54.50
31	ಶೇಖ್ ನಜೀರ್	ಪಚಿ.ಕಂದವಾರ, ಯಾದಗಿರಿ ಜಿಲ್ಲೆ	1/1/1960	ಸಾಮಾನ್ಯ-ಮುಸ್ಲಿಂ	53.83

P.R. 228

SC-50

ಆಯುಕ್ತರು,

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ,
ಬೆಂಗಳೂರು.**FORM-1**

(See Rule 9)

Department of Police

Office of the Superintendent of Police, Vijayapur.

Dated : 15-10-2015

NOTIFICATION

Shri. Vithal Tukaram Harijan, Working as CPC-476 in the Police Department of/office of The Superintendent of Police, Vijayapur District is permitted to change his Name to Vithal Tukaram Bavikatti.

PD-C/N-54

SC-10

SUPERINTENDENT OF POLICE

VIJAYAPURA

FORM-1

(See Rule 9)

Department of Education

Office of the B.E.O. Taluka Range, Belgaum.

Dated :

NOTIFICATION

Smt. ASHWINI RAMCHANDRA PATIL, Working as Assistant Teacher in the Govt. MHPS Halaga, Department of B.E.O. Taluka Range, Belgaum is permitted to change her name to ASHWINI SUNIL BAGEWADI.

PD-C/N-55

SC-10

Signature and Designation of the
Appointing Authority.

FORM-1

(See Rule 9 of K.G.S. (Procedure for change of Name) Rules, 1967)

Office of the Director General of Police, CID, Special Units and Economic Offences, Carlton House, Palace Road, Bengaluru-560001.**No. 15/EST-4/CID/2015, Dated : -10-2015****NOTIFICATION**

Sri. YAKOOB G. Working as Civil Head Constable in Police Department, FIU, CID Bengaluru is permitted to change his name to SHAMANTH YASH. G.

**PD-C/N-56
SC-10**

Dr. T.D. Pawar, I.P.S.
Superintendent of Police
(Administration) Criminal Investigation Dept.,
(C.I.D.), Bengaluru-01.

**IN THE COURT OF THE CITY CIVIL JUDGE COURT HALL NO. 21 MAYO HALL UNIT
CIVIL STATION, BENGALURU.**

P & C. NO. 25026 OF 2014.**HG DATE: 2-12-2015**

**In the matter of the Will of Lionel Ewart Orde Lunel also Known as Commander L.E. O. Lunel and Lunel L.E.O. ;
deceased ;**

- PETITIONERS.**
1. Dr. Kenneth D'Cruz, aged 53 years, son of Mr. Francis D'Cruz
 2. Dr. Maureen Prakash, aged 70 years, wife of late C.N. Prakash, Both residing at No. 74, 2nd Main Road, 1st Block, Koramangala, Bengaluru 560 034
 3. Mr. Balladichanda Muthanna Devaiah, son Of late B.K. Muthanna, aged about 60 years, residing at C,-11 Hyde Park, Whitefield, Bengaluru 560 066.

-VS-

Nil

RESPONDENTS.

Notice is hereby given that a Petition has been made to this Hon"ble Court for a grant of Probate of a Will dated 17th January 2005, to the Petitioner above-named Executors of LIONEL EWART ORDE LUNEL also known as COMMANDER L.E.O. LUNEL and LUNEL L.E.O, S/o. late T, J. LUNEL No. 111, Main Road, 1st Cross, Brooke Bond Main Road, Whitefield, Bengaluru 560 066, who died at Bengaluru on the 19th January 2011.

Be it known that no Caveat has been entered and that the said Petition is posted for hearing on the 2nd December 2015 and all persons claiming to have any interest in the Estate of the Deceased may come and see the proceedings before the grant of Probate of the aforesaid Will dated 17th January 2005.

Schedule

1. Joint Bank A/CNo. 54024492539 State Bank of Mysore.
2. FD. ReceiptNo. 64007664516 State Bank of Mysore.
3. FD. ReceiptNo. 64032147984 State Bank of Mysore.
4. FD. ReceiptNo. 64060542107 State Bank of Mysore.
5. FD. ReceiptNo. 64072452902 State Bank of Mysore.
6. FD. ReceiptNo. 64072452822 State Bank of Mysore.

Given under my hand and the seal of this Court this 6th day of November 2015.

**PD-34
SC-05**

By Order of the Court
Assistant Registrar
City Civil Court Mayo Hall Bengaluru.

ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ

ಅಧಿಸೂಚನೆ ಸಂಖ್ಯೆ: ADMN/2/2015, ದಿನಾಂಕ: 20-10-2015

ವಿಷಯ : ಶೀಘ್ರಲಿಪಿಗಾರ ಮತ್ತು ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ ಬಗ್ಗೆ.

ಓದಲಾಗಿದೆ: 1. ಈ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ ಆಡಳಿತ:1:2015, ದಿನಾಂಕ 30-01-2015.

2. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: LCA-II/128/2012, ದಿನಾಂಕ: 07-06-2014.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉಡುಪಿ ಘಟಕದಲ್ಲಿ ಉಲ್ಲೇಖ 1ರ ಅಧಿಸೂಚನೆಯಲ್ಲಿ ಆಹ್ವಾನಿಸಿ ಭರ್ತಿಯಾಗದೆ ಖಾಲಿ ಇರುವ ಶೀಘ್ರಲಿಪಿಗಾರ ಮತ್ತು ಬೆರಳಚ್ಚು-ನಕಲುಗಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಈ ಅಧಿಸೂಚನೆಯ ಜೊತೆಗೆ ಲಗತ್ತಿಸಿರುವ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 05-12-2015, ಸಂಜೆ 5-00 ಘಂಟೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉಡುಪಿ ಜಿಲ್ಲೆ, ಉಡುಪಿ.

ಭಾಗ : 1

1. ಶೀಘ್ರಲಿಪಿಗಾರ ಹುದ್ದೆ: (Stenographer)

ಹುದ್ದೆಗಳ ಸಂಖ್ಯೆ: 05

ವೇತನ ಶ್ರೇಣಿ:- 14550-350-15600-400-17200-450-19000-500-21000-600-24600-700-26700 ಹಾಗೂ ಇತರ ಭತ್ಯೆಗಳೊಂದಿಗೆ.

ಹುದ್ದೆಗಳ ವರ್ಗೀಕರಣ:-

ಮೊಸಲಾತಿ	ಇತರೆ	ಗ್ರಾಮೀಣ	ಅಂ.ಅ	ಒಟ್ಟು
ಪ. ಜಾತಿ	-	-	01 (Low Vision)	01
ಪ್ರ - II A	-	-	01 (Low Vision)	01
ಪ್ರ - III A	01	-	-	01
ಸಾಮಾನ್ಯ	01	01	-	02
ಒಟ್ಟು	02	01	02	05

ಶೈಕ್ಷಣಿಕ ವಿದ್ಯಾರ್ಹತೆ:-

- (1) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.
 - (2) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು.
- ಅಥವಾ
- (3) ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೆಟರಿಯಲ್ ಪ್ರಾಕ್ಟೀಸ್ ಪರೀಕ್ಷೆಯು ದಿವ್ಯೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳನ್ನು ಐಚ್ಛಿಕ ವಿಷಯಗಳನ್ನಾಗಿ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.

ಆಯ್ಕೆ ವಿಧಾನ:-

ಮೇಲೆ ಹೇಳಿದ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಪ್ರತಿ ನಿಮಿಷಕ್ಕೆ 120 ಪದಗಳ ವೇಗದಲ್ಲಿ 5 ನಿಮಿಷಗಳ ಉತ್ತರೇಖನವನ್ನು ತೆಗೆದುಕೊಂಡು, ಉತ್ತರೇಖನವನ್ನು 45 ನಿಮಿಷಗಳಲ್ಲಿ ಅನುಲಿಪಿ ಮಾಡುವ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

2. ಬೆರಳಚ್ಚು-ನಕಲುಗಾರ: (Typist-Copyist):

ಹುದ್ದೆಗಳ ಸಂಖ್ಯೆ : 01

ವೇತನ ಶ್ರೇಣಿ:- 11600-200-12000-250-13000-300-14200-350-15600-400-17200-450-19000-500-21000 ಹಾಗೂ ಇತರ ಭತ್ಯೆಗಳೊಂದಿಗೆ.

ಹುದ್ದೆಗಳ ವರ್ಗೀಕರಣ:-

ಮೊಸಲಾತಿ	ಅಂ.ಅ	ಒಟ್ಟು
ಪ. ಜಾತಿ	01 (Low Vision)	01
ಒಟ್ಟು	01	01

ಶೈಕ್ಷಣಿಕ ವಿದ್ಯಾರ್ಹತೆ:-

- (1) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.
- (2) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.

ಸೂಚನೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಲ್ಲಿ, ಮಹಿಳಾ ಅಭ್ಯರ್ಥಿಗಳು, ಗ್ರಾಮೀಣ ಅಭ್ಯರ್ಥಿಗಳು, ಅಂಗವಿಕಲ ಅಭ್ಯರ್ಥಿಗಳು, ಮಾಜಿ ಸೈನಿಕ ಅಭ್ಯರ್ಥಿಗಳು, ಕನ್ನಡ ಮಾಧ್ಯಮ ಹಾಗೂ ಯೋಜನಾ ನಿರಾಶ್ರಿತ ಅಭ್ಯರ್ಥಿಗಳ ಮೀಸಲಾತಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿರದೇ ಇದ್ದ ಪಕ್ಷದಲ್ಲಿ, ಆ ಹುದ್ದೆಗಳನ್ನು ಆಯಾ ವರ್ಗಗಳ ಇತರ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು. ಆಯಾ ವರ್ಗಗಳ ಇತರ ಅಭ್ಯರ್ಥಿಗಳೂ ಸಹ ಲಭ್ಯವಾಗದಿದ್ದಲ್ಲಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಹುದ್ದೆಗಳನ್ನು ಹೊರತುಪಡಿಸಿ ಇನ್ನುಳಿದ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಸಾಮಾನ್ಯ ವರ್ಗದ ಇತರ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.

ಭಾಗ-2:-**ವಯೋಮಿತಿ**

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು

- (1) ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸತಕ್ಕದ್ದು.
- (2) ಗರಿಷ್ಠ ವಯೋಮಿತಿ

ಸಾಮಾನ್ಯ ವರ್ಗ	35 ವರ್ಷ
2ಎ, 2ಬಿ, 3ಎ, 3ಬಿ	38 ವರ್ಷ
ಪ.ಜಾತಿ, ಪ.ಪಂಗಡ, ಪ್ರವರ್ಗ - 1	40 ವರ್ಷ

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ ವಯಸ್ಸನ್ನು ಮೀರಿರಕೂಡದು.

ವಯೋಮಿತಿ ಸಡಿಲಿಕೆ:

ಈ ಕೆಳಗಿನ ಸಂದರ್ಭಗಳಲ್ಲಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಆಯಾ ಅಭ್ಯರ್ಥಿಗಳಿಗೆ ನಮೂದಿಸಿರುವ ಮಟ್ಟಿಗೆ ಹೆಚ್ಚಿಸಲಾಗುವುದು.

- (1) ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವರು ಎಷ್ಟು ವರ್ಷಗಳ ಅವಧಿಗೆ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 10 ವರ್ಷಗಳ ಅವಧಿ, ಎರಡರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.
- (2) ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ, ಅವನು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಆ ವರ್ಷಗಳಿಗೆ 03 ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು.
- (3) ಅಭ್ಯರ್ಥಿಯು ಅಂಗವಿಕಲನಾಗಿದ್ದಲ್ಲಿ, ವಿಧವೆಯಾಗಿದ್ದಲ್ಲಿ ಮತ್ತು ಜೀತ ಕಾರ್ಮಿಕನಾಗಿದ್ದಲ್ಲಿ 10 ವರ್ಷಗಳು.
- (4) ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅಭ್ಯರ್ಥಿಯು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸೇವೆ ಸಲ್ಲಿಸಿದ್ದಾರೋ ಅಷ್ಟು ವರ್ಷಗಳ ಅಥವಾ 05 ವರ್ಷಗಳ ಅವಧಿ, ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
- (5) ಅಭ್ಯರ್ಥಿಯು ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನಲ್ಲಿ ಪೂರ್ಣ ಕಾಲಿಕ ಪರೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ ವ್ಯಕ್ತಿಯಾಗಿದ್ದರೆ ಅಂತಹ ಕೆಡೆಟ್ ಪರೀಕ್ಷಕನಾಗಿ ಸೇವೆ ಸಲ್ಲಿಸಿದ್ದಷ್ಟು ವರ್ಷಗಳು.
- (6) ಅಭ್ಯರ್ಥಿಯು ರಾಜ್ಯ ಸರ್ಕಾರದಿಂದ ಪುರಸ್ಕೃತವಾದ ಗ್ರಾಮೀಣ ಜೌದ್ಯಮೀಕರಣ ಯೋಜನೆಯ ಮೇರೆಗೆ ನೇಮಕಗೊಂಡು ಗ್ರಾಮ ಸಮೂಹ ಪರಿಶೀಲಕರಾಗಿ ಈಗ ಕೆಲಸ ಮಾಡುತ್ತಿದ್ದರೆ ಅಥವಾ ಹಿಂದೆ ಇದ್ದ ಪಕ್ಷದಲ್ಲಿ ಅಂತಹ ಗ್ರಾಮ ಸಮೂಹ ಪರಿಶೀಲಕರಾಗಿ ಸೇವೆ ಸಲ್ಲಿಸಿದ್ದಷ್ಟು ವರ್ಷಗಳು.

ಪರಿವೀಕ್ಷಣಾ ಅವಧಿ:

ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ, (ಪರಿವೀಕ್ಷಣೆ ನಿಯಮಗಳು) 1977ರ ಪ್ರಕಾರ 02 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಅವರುಗಳ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗಾಗಿ:

ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದು, ಅರ್ಜಿಗಳನ್ನು ಸಂಬಂಧಿತ ನೇಮಕಾತಿ ಪ್ರಾಧಿಕಾರದ ಮೂಲಕ ಕಳುಹಿಸಬೇಕು.

ಭಾಗ-3:-**ಅರ್ಜಿ ಸಲ್ಲಿಸುವ ವಿಧಾನ:**

1. ಅಭ್ಯರ್ಥಿಯು ಈ ಅಧಿಸೂಚನೆಯಲ್ಲಿ ಲಗತ್ತಿಸಿದ ನಿಗದಿತ ಅರ್ಜಿ ನಮೂನೆಯಲ್ಲಿ ಬೆರಳಚ್ಚು ಮಾಡಿಸಿದ ಅಥವಾ ಗಣಕೀಕೃತ ಅರ್ಜಿಯನ್ನು ತನ್ನ ಕೈಬರವಣಿಗೆಯಲ್ಲಿ ಭರ್ತಿ ಮಾಡಿ ಸಲ್ಲಿಸತಕ್ಕದ್ದು ಹಾಗೂ ಅರ್ಜಿ ನಮೂನೆಯಲ್ಲಿ ಹುದ್ದೆ, ವರ್ಗ ಹಾಗೂ ಮೀಸಲಾತಿಯನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಅರ್ಜಿ ನಮೂನೆಯ ಕೊನೆಯಲ್ಲಿ ಘೋಷಣೆಯ ನಂತರ ಸಹಿ ಮಾಡತಕ್ಕದ್ದು. ಸರಿಯಾಗಿ ಅಂಕಣಗಳನ್ನು ಭರ್ತಿಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
2. ಅಭ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.
3. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಒಂದೇ ಹುದ್ದೆಗೆ ವಿವಿಧ ಮೀಸಲಾತಿಯಡಿಗಳಲ್ಲಿ ಅರ್ಜಿ ಸಲ್ಲಿಸುವವರು ಪ್ರತ್ಯೇಕವಾಗಿ ಅರ್ಜಿಗಳನ್ನು ಹಾಗೂ ಆ ಅರ್ಜಿಗಳಲ್ಲಿ ಕಡ್ಡಾಯವಾಗಿ ಯಾವ ವರ್ಗ / ಮೀಸಲಾತಿಯಡಿಯಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುವಿರಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.
4. ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾಗಿರುವ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರ ಪ್ರಮಾಣ ಪತ್ರಗಳ ಪ್ರತಿಗಳನ್ನು ಸ್ವಯಂ ದೃಢೀಕರಿಸತಕ್ಕದ್ದು. ಅರ್ಜಿಯೊಂದಿಗೆ ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ. ಪ್ರಮಾಣಪತ್ರಗಳನ್ನು ಅರ್ಜಿ ಸಲ್ಲಿಸುವ ದಿನಾಂಕದ ಒಳಗೆ ಪಡೆದಿರಬೇಕು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

1. ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಎಸ್.ಎಸ್.ಎಲ್.ಸಿ. ಅಂಕ ಪಟ್ಟಿ / ವರ್ಗಾವಣೆ ಪತ್ರ / ಇನ್ಯಾವುದೇ ಅಧಿಕೃತ ದಾಖಲಾತಿಗಳು.
2. ವಿದ್ಯಾರ್ಹತೆಯ ಬಗೆಗಿನ ಅಂಕಪಟ್ಟಿಗಳ ನಕಲು ಪ್ರತಿಗಳು.
3. ಪ. ಜಾತಿ / ಪ. ಪಂಗಡದ ಅಭ್ಯರ್ಥಿಗಳು ನಮೂನೆ 'ಡಿ' ಯಲ್ಲಿ ಪ್ರವರ್ಗ-1ರ ಅಭ್ಯರ್ಥಿಗಳು ನಮೂನೆ 'ಇ' ಯಲ್ಲಿ ಮತ್ತು 2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳು ನಮೂನೆ 'ಎಫ್' ನಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
4. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ :ಸಿಆಸುಇ /96/ ಸೇನನಿ/2005, ದಿನಾಂಕ: 10-08-2005ರ ಪ್ರಕಾರ ನಿಗದಿತ ನಮೂನೆ-2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿ ಸಲ್ಲಿಸಬೇಕು.
5. ಗ್ರಾಮೀಣ ಮೀಸಲಾತಿ ಕೋರುವ ಪ.ಜಾತಿ, ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕೃತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.
6. ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ-2 ರ ಮೀಸಲಾತಿ ಪ್ರಮಾಣ ಪತ್ರದ ಜೊತೆಗೆ ನಮೂನೆ-1 ರಲ್ಲಿ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ.
7. ಅಂಗವಿಕಲ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ದಿನಾಂಕ: 19-11-2005ರ ಸರ್ಕಾರದ ಅಧಿಕೃತ ಜ್ಞಾನಾ ಸಂಖ್ಯೆ:ಸಿಆಸುಇ/ 115/ಸೇನನಿ/2005ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕು.
8. ಮಾಜಿ ಸೈನಿಕ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ / ವಿಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.
9. ವಿಧವೆಯರು, ಜೀತ ಕಾರ್ಮಿಕರು ಹಾಗೂ ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತಿ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.
10. ಸ್ವಯಂ ವಿಳಾಸವಿರುವ ರೂ.5/- ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.
11. ಅಭ್ಯರ್ಥಿಗಳು ಅರ್ಜಿಯೊಂದಿಗೆ ಕೊನೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರು / ಪ್ರಾಂಶುಪಾಲರಿಂದ ಪಡೆದ ನಡತೆ ಪ್ರಮಾಣ ಪತ್ರದ ಸ್ವಯಂ ದೃಢೀಕೃತ ಪ್ರತಿಯನ್ನು ಲಗತ್ತಿಸತಕ್ಕದ್ದು.
12. ಅಭ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ನಡತೆಯ ಬಗ್ಗೆ ತಮ್ಮ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ (ಹಿಂದೆ ಕಲಿತ ಶಾಲಾ ಅಥವಾ ಕಾಲೇಜು ಮುಖ್ಯಸ್ಥರನ್ನು ಹೊರತು ಪಡಿಸಿ) ಅರ್ಜಿ ಸಲ್ಲಿಸುವ ದಿನಾಂಕದ ಆರು ತಿಂಗಳ ಒಳಗೆ ಪಡೆದ ಎರಡು ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು. (ಗಣ್ಯ ವ್ಯಕ್ತಿಗಳ ರುಜುವಾತಿಯಲ್ಲಿ ಹೆಸರು ಮತ್ತು ಮೊಹರು ಕಡ್ಡಾಯವಾಗಿ ಇರತಕ್ಕದ್ದು)

ಅಭ್ಯರ್ಥಿಗಳಿಗೆ ಸೂಚನೆ:-

1. ಅಭ್ಯರ್ಥಿಗಳು ನೇಮಕಾತಿ ಸಂಬಂಧದಲ್ಲಿ ಯಾವುದೇ ಅಕ್ರಮ ಮತ್ತು ಅನುಸೂಚಿತ ಮಾರ್ಗವನ್ನು ಅನುಸರಿಸಿರುವುದು ಕಂಡು ಬಂದಲ್ಲಿ ಅಂತಹವರನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

2. ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ, ಮೀಸಲಾತಿ, ವಯೋಮಿತಿ ರಿಯಾಯಿತಿ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರದ ಹಾಗೂ ಒಂದೇ ಅರ್ಜಿಯಲ್ಲಿ ಒಂದಕ್ಕಿಂತ ಹೆಚ್ಚು ಮೀಸಲಾತಿಯನ್ನು ಕೋರಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
3. ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚಿತ ಮಾರ್ಗದ ಮುಖಾಂತರವೇ ಸಲ್ಲಿಸಬೇಕು.
4. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.
5. ಅಭ್ಯರ್ಥಿಗಳು ತಮ್ಮ ಅರ್ಜಿಯ ಜೊತೆ 5-00 ರೂ. ಗಳ ಸ್ವಾಂಪು ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸಿರಬೇಕು.
6. ಅರ್ಜಿದಾರರು ಯಾವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರಗಳಲ್ಲಿ ಲಕೋಟೆಯ ಮೇಲೆ ನಮೂದಿಸಿರಬೇಕು.
7. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಅರ್ಹತಾ ಪರೀಕ್ಷೆಗೆ/ಸಂದರ್ಶನಕ್ಕೆ ಹಾಜರಾಗತಕ್ಕದ್ದು.
8. ಅಭ್ಯರ್ಥಿಗೆ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಹಾಜರಾಗಲು ಅನರ್ಹರೆಂದು ತಿಳಿಯತಕ್ಕದ್ದು. ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವುದಿಲ್ಲ.

Sd/-

ಶಿವಶಂಕರ ಅಮರಣ್ಣವರ್,

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಉಡುಪಿ.

ಅರ್ಜಿ ನಮೂನೆ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಉಡುಪಿ ಜಿಲ್ಲೆ, ಉಡುಪಿ - ಇವರಿಗೆ.

ಮಾನ್ಯರೇ,

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಪ್ರಕಟಣೆ ಸಂಖ್ಯೆ ಎಡಿಎಂಎನ್/ 2 /2015, ದಿನಾಂಕ: 20-10-2015 ರ ಪ್ರಕಾರ ಶೀಘ್ರಲಿಪಿಗಾರರ ಹುದ್ದೆಗೆ ನಾನು ಈ ಮೂಲಕ ನನ್ನ ವಿವರಗಳೊಂದಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.

ಅಭ್ಯರ್ಥಿಯ
ಇತ್ತೀಚಿನ
ಪಾಸ್‌ಪೋರ್ಟ್
ಅಳತೆಯ
ಭಾವಚಿತ್ರದ ಮೇಲೆ
ಸಹಿ ಮಾಡಿ
ಅಂಟಿಸುವುದು.

1	ಅಭ್ಯರ್ಥಿಯ ಹೆಸರು (ದಪ್ಪ ಅಕ್ಷರಗಳಲ್ಲಿ)			
2	ತಂದೆಯ / ತಾಯಿಯ / ಗಂಡನ ಹೆಸರು			
3	ಅಭ್ಯರ್ಥಿಯ ಖಾಯಂ ವಿಳಾಸ ಮತ್ತು ದೂರವಾಣಿ ಸಂಖ್ಯೆ			
4	ಅಭ್ಯರ್ಥಿಯ ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆ			
5	ಜನ್ಮ ದಿನಾಂಕ			
6	ವಯಸ್ಸು	ವರ್ಷಗಳು	ತಿಂಗಳುಗಳು	ದಿನಗಳು
7	ಲಿಂಗ	ಪುರುಷ	ಮಹಿಳೆ	
8	ರಾಷ್ಟ್ರೀಯತೆ			
9	ಧರ್ಮ ಮತ್ತು ಜಾತಿ			
10	ವೈವಾಹಿಕ ಸ್ಥಿತಿ	ವಿವಾಹಿತ	ಅವಿವಾಹಿತ	
11	ವಿವಾಹಿತರಾದಲ್ಲಿ ಒಬ್ಬರಿಗಿಂತ ಹೆಚ್ಚು ಜೀವಂತ ಗಂಡ ಅಥವಾ ಹೆಂಡತಿ ಇದ್ದಾರೆಯೇ?			

12	ನೀವು ಯಾವುದಾದರೂ ಕ್ರಿಮಿನಲ್ ಮೊಕದ್ದಮೆಯಲ್ಲಿ ಭಾಗಿಯಾಗಿದ್ದೀರ?	ಹೌದು		ಇಲ್ಲ	
13	ನೀವು ಸರ್ಕಾರಿ ಸೇವೆಯಿಂದ ಅಥವಾ ಇನ್ನಾವುದಾದರೂ ಸೇವೆಯಿಂದ ವಜಾ ಆಗಿದ್ದೀರ ಅಥವಾ ತೆಗೆದುಹಾಕಲ್ಪಟ್ಟಿದ್ದೀರ?	ಹೌದು		ಇಲ್ಲ	
14	ಕೋರುವ ಮೀಸಲಾತಿ (ಕೋರುವ ಮೀಸಲಾತಿಯನ್ನು ✓ ಚಿಹ್ನೆ ಹಾಕುವುದರ ಮೂಲಕ ಗುರುತಿಸಿ ಪ್ರಮಾಣ ಪತ್ರದ ಸ್ವಯಂ ದೃಢೀಕೃತ ನಕಲನ್ನು ಲಗತ್ತಿಸಬೇಕು)	ಸಾಮಾನ್ಯ	ಪ. ಜಾತಿ	2ಎ	3ಎ
15	ನೀವು ಈ ಯಾವುದಾದರೂ ಮೀಸಲಾತಿಯಡಿಯಲ್ಲಿ ಬರುತ್ತೀರ? (ಸೇರುವ ಮೀಸಲಾತಿಯನ್ನು ✓ ಚಿಹ್ನೆ ಹಾಕುವುದರ ಮೂಲಕ ಗುರುತಿಸಿ ಪ್ರಮಾಣ ಪತ್ರದ ಸ್ವಯಂ ದೃಢೀಕೃತ ನಕಲನ್ನು ಲಗತ್ತಿಸಬೇಕು)	ಗ್ರಾಮೀಣ		ಅಂ.ಅ	ಇತರೆ
16	ಶೈಕ್ಷಣಿಕ ವಿದ್ಯಾರ್ಹತೆಯ ವಿವರಗಳು:- (ಸ್ವಯಂ ದೃಢೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು) ಸೂ: ಅನ್ವಯಿಸುವ ವಿದ್ಯಾರ್ಹತೆಯ ಅಂಕಗಳನ್ನು ಮಾತ್ರ ಭರ್ತಿ ಮಾಡುವುದು.				
	ಉತ್ತೀರ್ಣ ಹೊಂದಿದ ಪರೀಕ್ಷೆಗಳು	ಉತ್ತೀರ್ಣ ಹೊಂದಿದ ವರ್ಷ ಮತ್ತು ನೋಂದಣಿ ಸಂಖ್ಯೆ	ಗರಿಷ್ಠ ಅಂಕಗಳು	ಪಡೆದಿರುವ ಅಂಕಗಳು	ಶೇಕಡೆ ವಾರು ಅಂಕಗಳು
	ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆ				
	ಕನ್ನಡ ಬೆರಳಚ್ಚು (ಕಿರಿಯ ಶ್ರೇಣಿ)				
	ಆಂಗ್ಲ ಬೆರಳಚ್ಚು (ಕಿರಿಯ ಶ್ರೇಣಿ)				
	ಕನ್ನಡ ಬೆರಳಚ್ಚು (ಹಿರಿಯ ಶ್ರೇಣಿ)				
	ಆಂಗ್ಲ ಬೆರಳಚ್ಚು (ಹಿರಿಯ ಶ್ರೇಣಿ)				
	ಕನ್ನಡ ಶೀಘ್ರಲಿಪಿ (ಹಿರಿಯ ಶ್ರೇಣಿ)				
	ಆಂಗ್ಲ ಶೀಘ್ರಲಿಪಿ (ಹಿರಿಯ ಶ್ರೇಣಿ)				
17	ಕಂಪ್ಯೂಟರ್ ತರಬೇತಿಯನ್ನು ಪಡೆದಿದ್ದಲ್ಲಿ ಪ್ರಮಾಣ ಪತ್ರಗಳ ಪ್ರತಿಗಳೊಂದಿಗೆ ವಿವರಗಳು				
18	ಇತರೆ ವಿದ್ಯಾರ್ಹತೆಗಳು ಇದ್ದಲ್ಲಿ				
19	ನೀವು ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವಿರ ? (ಸರ್ಕಾರಿ ಸೇವೆಯಲ್ಲಿದ್ದ ನೇಮಕಾತಿ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪ್ರಮಾಣ ಪತ್ರದ ನಕಲನ್ನು ಲಗತ್ತಿಸಬೇಕು)	ಹೌದು		ಇಲ್ಲ	
20	ನಿಮ್ಮ ಸ್ವವಿಳಾಸವಿರುವ ರೂ.5/-ರ ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಲಗತ್ತಿಸಿದ್ದೀರ?				

ಘೋಷಣೆ

ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ನನಗೆ ತಿಳಿದ ಮಟ್ಟಿಗೆ ಸತ್ಯವಾಗಿದ್ದು ಹಾಗೂ ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ನನ್ನ ಅಭ್ಯರ್ಥಿತನವನ್ನು ಬಿಟ್ಟು ಬಿಡಲು ನಾನು ಬದ್ಧನಾಗಿರುತ್ತೇನೆ/ಬದ್ಧಳಾಗಿರುತ್ತೇನೆ. ನಾನು ಆಯ್ಕೆಗೊಂಡರೆ ಉಡುಪಿ ಜಿಲ್ಲಾ ನ್ಯಾಯಾಲಯ ಘಟಕದ ಯಾವುದೇ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧನಿದ್ದೇನೆ/ಸಿದ್ಧಳಿದ್ದೇನೆ.

ಸ್ಥಳ :

ದಿನಾಂಕ:

ಅಭ್ಯರ್ಥಿಯ ಸಹಿ.

ಅರ್ಜಿ ನಮೂನೆ

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಉಡುಪಿ ಜಿಲ್ಲೆ, ಉಡುಪಿ - ಇವರಿಗೆ.

ಮಾನ್ಯರೇ,

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಪ್ರಕಟಣೆ ಸಂಖ್ಯೆ ಎಡಿಎಂಎನ್/ 2 /2015, ದಿನಾಂಕ: 20-10-2015 ರ ಪ್ರಕಾರ ಬೆರಳಚ್ಚು-ನಕಲುಗಾರ (ಪರಿಶಿಷ್ಟ ಜಾತಿ -ಅಂಗವಿಕಲ ಅಭ್ಯರ್ಥಿ) ಹುದ್ದೆಗೆ ನಾನು ಈ ಮೂಲಕ ನನ್ನ ವಿವರಗಳೊಂದಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.

ಅಭ್ಯರ್ಥಿಯ
ಇತ್ತೀಚಿನ
ಪಾಸ್‌ಪೋರ್ಟ್
ಅಳತೆಯ
ಭಾವಚಿತ್ರದ ಮೇಲೆ
ಸಹಿ ಮಾಡಿ
ಅಂಟಿಸುವುದು.

1	ಅಭ್ಯರ್ಥಿಯ ಹೆಸರು (ದಪ್ಪ ಅಕ್ಷರಗಳಲ್ಲಿ)				
2	ತಂದೆಯ / ತಾಯಿಯ / ಗಂಡನ ಹೆಸರು				
3	ಅಭ್ಯರ್ಥಿಯ ಖಾಯಂ ವಿಳಾಸ ಮತ್ತು ದೂರವಾಣಿ ಸಂಖ್ಯೆ				
4	ಅಭ್ಯರ್ಥಿಯ ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆ				
5	ಜನ್ಮ ದಿನಾಂಕ				
6	ವಯಸ್ಸು	ವರ್ಷಗಳು	ತಿಂಗಳುಗಳು	ದಿನಗಳು	
7	ಲಿಂಗ	ಪುರುಷ	ಮಹಿಳೆ		
8	ರಾಷ್ಟ್ರೀಯತೆ:				
9	ಧರ್ಮ ಮತ್ತು ಜಾತಿ				
10	ವೈವಾಹಿಕ ಸ್ಥಿತಿ	ವಿವಾಹಿತ	ಅವಿವಾಹಿತ		
11	ವಿವಾಹಿತರಾದಲ್ಲಿ ಒಬ್ಬರಿಗಿಂತ ಹೆಚ್ಚು ಜೀವಂತ ಗಂಡ ಅಥವಾ ಹೆಂಡತಿ ಇದ್ದಾರೆಯೇ?				
12	ನೀವು ಯಾವುದಾದರೂ ಕ್ರಿಮಿನಲ್ ಮೊಕದ್ದಮೆಯಲ್ಲಿ ಭಾಗಿಯಾಗಿದ್ದೀರಾ?	ಹೌದು	ಇಲ್ಲ		
13	ನೀವು ಸರ್ಕಾರಿ ಸೇವೆಯಿಂದ ಅಥವಾ ಇನ್ನಾವುದಾದರೂ ಸೇವೆಯಿಂದ ವಜಾ ಆಗಿದ್ದೀರಾ ಅಥವಾ ತೆಗೆದುಹಾಕಲ್ಪಟ್ಟಿದ್ದೀರಾ?	ಹೌದು	ಇಲ್ಲ		
14	ಕೋರುವ ಮೀಸಲಾತಿ (ಪ್ರಮಾಣ ಪತ್ರದ ಸ್ವಯಂ ದೃಢೀಕೃತ ನಕಲನ್ನು ಲಗತ್ತಿಸಬೇಕು)		ಪರಿಶಿಷ್ಟ ಜಾತಿ -ಅಂಗವಿಕಲ ಅಭ್ಯರ್ಥಿ (Low vision)		
15	ಶೈಕ್ಷಣಿಕ ವಿದ್ಯಾರ್ಹತೆಯ ವಿವರಗಳು:- (ಸ್ವಯಂ ದೃಢೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು) ಸೂ: ಅನ್ವಯಿಸುವ ವಿದ್ಯಾರ್ಹತೆಯ ಅಂಕಗಳನ್ನು ಮಾತ್ರ ಭರ್ತಿ ಮಾಡುವುದು				
	ಉತ್ತೀರ್ಣ ಹೊಂದಿದ ಪರೀಕ್ಷೆಗಳು	ಉತ್ತೀರ್ಣ ಹೊಂದಿದ ವರ್ಷ ಮತ್ತು ನೋಂದಣಿ ಸಂಖ್ಯೆ	ಗರಿಷ್ಠ ಅಂಕಗಳು	ಪಡೆದಿರುವ ಅಂಕಗಳು	ಶೇಕಡ ವಾರು ಅಂಕಗಳು
	ಎಸ್.ಎಸ್.ಎಲ್.ಸಿ./ತತ್ಸಮಾನ ಪರೀಕ್ಷೆ				
	ಕನ್ನಡ ಬೆರಳಚ್ಚು (ಕಿರಿಯ ಶ್ರೇಣಿ)				
	ಆಂಗ್ಲ ಬೆರಳಚ್ಚು (ಕಿರಿಯ ಶ್ರೇಣಿ)				

೨೭೮೬

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೬, ೨೦೧೫

ಭಾಗ ೫

16	ಕಂಪ್ಯೂಟರ್ ತರಬೇತಿಯನ್ನು ಪಡೆದಿದ್ದಲ್ಲಿ ಪ್ರಮಾಣ ಪತ್ರಗಳ ಪ್ರತಿಗಳೊಂದಿಗೆ ವಿವರಗಳು	
17	ಇತರೆ ವಿದ್ಯಾರ್ಹತೆಗಳು ಇದ್ದಲ್ಲಿ	
18	ನೀವು ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವಿರಾ? (ಸರ್ಕಾರಿ ಸೇವೆಯಲ್ಲಿದ್ದ ನೇಮಕಾತಿ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪ್ರಮಾಣ ಪತ್ರದ ನಕಲನ್ನು ಲಗತ್ತಿಸಬೇಕು)	ಹೌದು ಇಲ್ಲ
19	ನಿಮ್ಮ ಸ್ವವಿಳಾಸವಿರುವ ರೂ.5/-ರ ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಲಗತ್ತಿಸಿದ್ದೀರಾ?	

ಘೋಷಣೆ

ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ನನಗೆ ತಿಳಿದ ಮಟ್ಟಿಗೆ ಸತ್ಯವಾಗಿದ್ದು ಹಾಗೂ ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ನನ್ನ ಅಭ್ಯರ್ಥಿತನವನ್ನು ಬಿಟ್ಟು ಬಿಡಲು ನಾನು ಬದ್ಧನಾಗಿರುತ್ತೇನೆ /ಬದ್ಧಳಾಗಿರುತ್ತೇನೆ. ನಾನು ಆಯ್ಕೆಗೊಂಡರೆ ಉಡುಪಿ ಜಿಲ್ಲಾ ಘಟಕದ ಯಾವುದೇ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧನಿದ್ದೇನೆ/ಸಿದ್ಧಳಿದ್ದೇನೆ.

ಸ್ಥಳ :

ದಿನಾಂಕ:

ಅಭ್ಯರ್ಥಿಯ ಸಹಿ.

P.R. 238

SC – 10